

ಚಿನ್ನದ ಸಾಲದ ಅರ್ಜಿ ನಮೂನೆ




ಗೆ,

ಶಾಖಾ ವ್ಯವಸ್ಥಾಪಕರು

ಶಿವಾಲಿಕ್ ಸ್ಟಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್
(ಶಾಖೆಯ ಹೆಸರು)

ಅರ್ಜಿ ನಮೂನೆಯಲ್ಲಿ ಇಲ್ಲಿ ನಿರ್ದಿಷ್ಟಪಡಿಸಿದಂತೆ ಚಿನ್ನದ ಆರ್ನಮೆಂಟ್ಸ್/ಆಭರಣಗಳ ಭದ್ರತೆಯ ಮೇಲೆ ____ /-(ರೂಪಾಯಿಗಳು)
ಚಿನ್ನದ ಸಾಲ ಮಂಜೂರಾತಿಗಾಗಿ ನನ್ನ ಅರ್ಜಿಯನ್ನು ಪರಿಗಣಿಸಲು ನಾನು/ನಾವು ಈ ಮೂಲಕ ಬ್ಯಾಂಕ್ ಅನ್ನು ವಿನಂತಿಸುತ್ತೇನೆ:

ಗ್ರಾಹಕನ ಭಾವಚಿತ್ರ



ಸಾಲದ ವಿವರಗಳು

ಸಾಲದ ಮೊತ್ತ (ರೂ.)	CUID ಸಂಖ್ಯೆ	ಅರ್ಜಿ ಸಂಖ್ಯೆ

ಗ್ರಾಹಕನ ವೈಯಕ್ತಿಕ ವಿವರಗಳು:

ಗ್ರಾಹಕನ ಹೆಸರು: _____ ಹುಟ್ಟಿದ ದಿನಾಂಕ:

D	D	M	M	Y	Y	Y	Y
---	---	---	---	---	---	---	---

ಪ್ಯಾನ್ ಕಾರ್ಡ್:

--	--	--	--	--	--	--	--	--	--

 ಸಂ./ನಮೂನೆ: _____ ಪ್ರಸ್ತುತ ನಿವಾಸದಲ್ಲಿರುವ ವರ್ಷಗಳ ಸಂಖ್ಯೆ: _____

ಲಿಂಗ: _____ ವಿದ್ಯಾರ್ಹತೆ: _____

ವೈವಾಹಿಕ ಸ್ಥಿತಿ: _____ ಸಂವಹನ ವಿಳಾಸ: _____

ರಾಜ್ಯ: _____ ನಗರ: _____ ಜಿಲ್ಲೆ: _____ ಪಿನ್‌ಕೋಡ್:

--	--	--	--	--	--	--	--

ಲ್ಯಾಂಡ್‌ಮಾರ್ಕ್: _____ ಶಾಶ್ವತ ವಿಳಾಸ: _____

ರಾಜ್ಯ: _____ ನಗರ: _____ ಜಿಲ್ಲೆ: _____ ಪಿನ್‌ಕೋಡ್:

--	--	--	--	--	--	--	--

ಇಮೇಲ್ ವಿಳಾಸ: _____ ಸಂಪರ್ಕ ಸಂಖ್ಯೆ: _____

ಉದ್ಯೋಗ: _____ ವಾರ್ಷಿಕ ಆದಾಯ: _____ ರಾಷ್ಟ್ರೀಯತೆ: _____

ತಂದೆಯ ಹೆಸರು: _____ ಸಂಗಾತಿಯ ಹೆಸರು: _____

ನಾಮಿನಿ ವಿವರಗಳು:

ನಾಮಿನಿ ಹೆಸರು: _____ ನಾಮಿನಿ ಫೋನ್ ಸಂ.: _____

ನಾಮಿನಿ ಸಂಬಂಧ:

ನಾಮಿನಿ ವಿಳಾಸ: _____

ಬ್ಯಾಂಕ್ ವಿಳಾಸ:

ಬ್ಯಾಂಕ್ ಹೆಸರು: _____ ಬ್ಯಾಂಕ್ ಶಾಖೆ: _____

ಬ್ಯಾಂಕ್ ಖಾತೆ ಸಂಖ್ಯೆ: _____ IFSC ಕೋಡ್: _____

C-KYC ಸಂಖ್ಯೆ: _____

ವೈಕೃ: 1) ಫೋಟೋ ಐಡಿ ಪುರಾವೆ

2) ಬ್ಯಾಂಕಿನ ಕೆವೈಸಿ ಪಾಲಿಸಿಯ ಪ್ರಕಾರ ವಿಳಾಸ ಪುರಾವೆ



ಶಿವಾಲಿಕ್

ಶಿವಾಲಿಕ್ ಸ್ಕಾಲ್ ಫೈನಾನ್ಸ್ ಬ್ಯಾಂಕ್ ಲಿ.

ಅಡ ಮಾಡಿದ ಲೇಖನಗಳ ವಿವರಗಳು

ಪ್ರಮಾಣ	ಒಟ್ಟು ತೂಕ (ಗ್ರಾಂ)	ನಿವ್ವಳ ತೂಕ (ಗ್ರಾಂ)	ಪ್ಯಾಕೆಟ್ ಸಂಖ್ಯೆ	ಆಭರಣ ಛಾಯಾಚಿತ್ರ

ಮೇಲೆ ಹೇಳಿದಂತೆ ಚಿನ್ನದ ಶುದ್ಧತೆ ಕನಿಷ್ಠ 999 ಕ್ಯಾರೆಟ್ ಎಂದು ನಾನು/ನಾವು ಘೋಷಿಸುತ್ತೇವೆ ಮತ್ತು ಅರ್ಥಮಾಡಿಕೊಂಡಿದ್ದೇವೆ. ಆದಾಗ್ಯೂ, ಶಿವಾಲಿಕ್ ಸ್ಕಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ("ಬ್ಯಾಂಕ್" ಎಂದು ಉಲ್ಲೇಖಿಸಲಾಗುತ್ತದೆ) ನೇಮಿಸಿದ ಲೆಕ್ಕಪರಿಶೋಧಕರು/ಮೌಲ್ಯಮಾಪಕರು ಮರು-ದೃಢೀಕರಣಕ್ಕೆ ಒಳಪಟ್ಟಿರುತ್ತದೆ, ಅವರ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಅದಕ್ಕೆ ನಾನು/ನಾವು ಬದ್ಧವಾಗಿರುತ್ತೇನೆ. ಇಂಡಿಯಾ ಬುಲಿಯನ್ ಅಂಡ್ ಜುವೆಲ್ಸ್ ಅಸೋಸಿಯೇಷನ್ ಲಿಮಿಟೆಡ್ ಉಲ್ಲೇಖಿಸಿದಂತೆ ಹಿಂದಿನ 30 ದಿನಗಳ 21 ಕ್ಯಾರೆಟ್ ಚಿನ್ನದ ಮುಕ್ತಾಯದ ಬೆಲೆಯ ಸರಾಸರಿಯಂತೆ ಅಡಮಾನದ ಚಿನ್ನದ ಮೌಲ್ಯವನ್ನು ತಲುಪಲಾಗಿದೆ.

ಗ್ರಾಹಕನ ಸಹಿ

ಒಟಿಪಿ ಮೂಲಕ ಸಹಿ ಮಾಡಲಾಗಿದೆ

ಚಿನ್ನದ ಸಾಲದ ಅರ್ಜಿ ನಮೂನೆಯ ಸ್ವೀಕೃತಿ (ಗ್ರಾಹಕನಿಗೆ ಹಸ್ತಾಂತರಿಸಬೇಕು)

ಆತ್ಮೀಯ ಸರ್/ಮೇಡಂ,

ಇದು ಮೇಲಿನ ಚಿನ್ನದ ಸಾಲದ ಅರ್ಜಿ ನಮೂನೆಯ ಸ್ವೀಕೃತಿ. 3 ದಿನಗಳಲ್ಲಿ ಸಾಲದ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ನಮ್ಮ ಪ್ರಯತ್ನವಾಗಿದೆ, ಬ್ಯಾಂಕ್‌ಗೆ ಅಗತ್ಯವಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸುವುದಕ್ಕೆ ಒಳಪಟ್ಟಿರುತ್ತದೆ.

ಚಿನ್ನದ ಠೇವಣಿ ರಶೀದಿ

ದಿನಾಂಕ :

CUID ಸಂಖ್ಯೆ: _____ ಗ್ರಾಹಕನ ಹೆಸರು: _____

ಪ್ರಾಥಮಿಕ ಸಂಪರ್ಕ ಸಂಖ್ಯೆ: _____ ಶಾಖೆ ಕೋಡ್: _____

ಶಾಖೆ ಹೆಸರು: _____ ಶಾಖೆ ವಿಳಾಸ: _____

ಗ್ರಾಹಕನ ಭಾವಚಿತ್ರ

ಆರ್ನಿಮೆಂಟ್ಸ್ /ಆಭರಣಗಳ ಛಾಯಾಚಿತ್ರ

ಅಡ ಮಾಡಿದ ಲೇಖನಗಳ ವಿವರಗಳು				
ಪ್ರಮಾಣ	ಒಟ್ಟು ತೂಕ (ಗ್ರಾಂ)	ನಿವ್ವಳ ತೂಕ (ಗ್ರಾಂ)	ಪ್ಯಾಕೆಟ್ ಸಂಖ್ಯೆ	ಆಭರಣ ಛಾಯಾಚಿತ್ರ

ಗ್ರಾಹಕನ ಸಹಿ

ಒಟಿಪಿ ಮೂಲಕ ಸಹಿ ಮಾಡಲಾಗಿದೆ

ಮಂಜೂರು ಮಾಡಲಾದ ನಿಯಮಗಳು ಮತ್ತು ನಿಬಂಧನೆಗಳು

- A. ನಾವು __/__/__ ದಿನಾಂಕದ ಅರ್ಜಿ ನಮೂನೆಯನ್ನು (ಚಿನ್ನದ ಸಾಲದ ಅನುದಾನಕ್ಕಾಗಿ) ಕೆಳಗೆ ವಿವರಿಸಲಾಗಿರುವುದನ್ನು ಉಲ್ಲೇಖಿಸುತ್ತೇವೆ.
- B. ನಾನು/ನಾವು ಲೋನ್‌ಗಾಗಿ ಅರ್ಜಿಯಲ್ಲಿ ಈ ಕೆಳಗೆ ತಿಳಿಸಲಾದ ಅತ್ಯಂತ ಪ್ರಮುಖವಾದ ನಿಯಮಗಳು ಮತ್ತು ಷರತ್ತುಗಳನ್ನು ಅಂಗೀಕರಿಸುತ್ತೇವೆ ಮತ್ತು ದೃಢೀಕರಿಸುತ್ತೇವೆ (ಮತ್ತು ಇದು ಸಾಲಕ್ಕೆ ಸಂಬಂಧಿಸಿದಂತೆ ಗ್ರಾಹಕನಿಗೆ ಅನ್ವಯಿಸುತ್ತದೆ, ಸಾಲದ ವಿನಂತಿಯನ್ನು ಬ್ಯಾಂಕ್ ಒಪ್ಪಿಕೊಂಡರೆ) ಮತ್ತು ಅವುಗಳನ್ನು ಅರ್ಜಿ ನಮೂನೆ (ಗಳು) ಮತ್ತು ಪ್ರಮಾಣಿತ ನಿಯಮಗಳ (ಚಿನ್ನದ ಸಾಲ) ಜೊತೆಗೆ ಓದಲಾಗುತ್ತದೆ:
- ಗ್ರಾಹಕನ ಹೆಸರು: -
 - ಸಾಲದ ಪ್ರಕಾರ: ಚಿನ್ನದ ಆರ್ನಿಮೆಂಟ್ಸ್ /ಆಭರಣಗಳ ಅಡವಿನ ಮೇಲೆ ಸಾಲ
 - ಯೋಜನೆ:
 - ಸಾಲದ ಮೊತ್ತ: ರೂ.
 - ಸಾಲದ ಅವಧಿ: _____ತಿಂಗಳುಗಳು (ಪ್ರಮಾಣಿತ ನಿಯಮಗಳಿಗೆ ಒಳಪಟ್ಟಿರುತ್ತದೆ)
 - ಮರುಪಾವತಿ ಆವರ್ತನ:
 - ಸಂಸ್ಕರಣಾ ಶುಲ್ಕ + ಜಿ.ಎಸ್.ಟಿ: ರೂ.
 - ಬಡ್ಡಿ ದರ: _____% ವಾರ್ಷಿಕ
 - ಬಡ್ಡಿ ದರ ಪ್ರಕಾರ: ಸ್ಥಿರ
 - ಗಣನೆಯ ವಿಧಾನ: ಸರಳ ಬಡ್ಡಿ
 - ವಿತರಣೆ ದಿನಾಂಕ:
 - ಅವಧಿ ಮೀರಿದ ಶುಲ್ಕಗಳು:
 - ಸಾಲದ ಮುಕ್ತಾಯ ದಿನಾಂಕ: (ಪ್ರಮಾಣಿತ ನಿಯಮಗಳಿಗೆ ಒಳಪಟ್ಟಿರುತ್ತದೆ)
 - ಉದ್ದೇಶ:
 - ವಿಮಾ ಶುಲ್ಕಗಳು:
 - ವಾರ್ಷಿಕ ಶೇಕಡಾವಾರು ದರ:
 - ಸ್ವತ್ತುಮರುಸ್ವಾಧೀನ ಶುಲ್ಕಗಳು:
 - 1) 6 ತಿಂಗಳ ಸಾಲದ ಅವಧಿಗೆ: ಸಾಲ ವಿತರಣೆಯ 3 ತಿಂಗಳೊಳಗೆ ಸಾಲವನ್ನು ಮುಕ್ತಾಯ ಮಾಡಿದಲ್ಲಿ, ಸಾಲ ಮಂಜೂರಾತಿ ಮೊತ್ತದ 2% ವರೆಗೆ ಶುಲ್ಕ ವಿಧಿಸಲಾಗುತ್ತದೆ.
 - 2) 12 ತಿಂಗಳ ಸಾಲದ ಅವಧಿಗೆ: ಸಾಲ ವಿತರಣೆಯ 6 ತಿಂಗಳೊಳಗೆ ಸಾಲವನ್ನು ಮುಕ್ತಾಯ ಮಾಡಿದಲ್ಲಿ, ಸಾಲ ಮಂಜೂರಾತಿ ಮೊತ್ತದ 2% ವರೆಗೆ ಶುಲ್ಕ ವಿಧಿಸಲಾಗುತ್ತದೆ.
 - ಅಡ ಮಾಡಿದ ವಸ್ತುಗಳು: ಸಾಲವನ್ನು ಪಡೆದುಕೊಳ್ಳಲು ಚಿನ್ನದ ಆರ್ನಿಮೆಂಟ್ಸ್ /ಆಭರಣಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾಗಿದೆ ಮತ್ತು ಅಡ ಮಾಡಿದ ವಸ್ತುಗಳ ಚಿನ್ನದ ಅಂಶವನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಲಾಗುತ್ತದೆ.

- **ಮಾರ್ಜಿನ್:** "ಚಿನ್ನದ ಭದ್ರತೆಯ ಮೌಲ್ಯದಲ್ಲಿನ ಕುಸಿತದಿಂದಾಗಿ ಉಂಟಾದ ಮಾರ್ಜಿನ್/ಸಾಲದ ಮೌಲ್ಯ ಅನುಪಾತದಲ್ಲಿನ ಯಾವುದೇ ಕೊರತೆಗಾಗಿ ಗ್ರಾಹಕನ ಖಾತೆ (ಗಳನ್ನು) ಡೆಬಿಟ್ ಮಾಡುವ ಹಕ್ಕನ್ನು ಬ್ಯಾಂಕ್ ಹೊಂದಿದೆ ಎಂದು ಗ್ರಾಹಕ ಒಪ್ಪಿಕೊಳ್ಳುತ್ತಾನೆ"

"ಗ್ರಾಹಕನು ನಿರಂತರ ಆಧಾರದ ಮೇಲೆ ಪ್ರತಿನಿಧಿಸಿದ್ದಾರೆ ಮತ್ತು ಖಾತರಿಪಡಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ: (i) ಬ್ಯಾಂಕ್ ನೀಡಿದ ಮಂಜೂರಾತಿ ಪತ್ರದಲ್ಲಿ ನಿಗದಿಪಡಿಸಿದ ಮಾರ್ಜಿನ್ / ಸಾಲದ ಮೌಲ್ಯದ ಅನುಪಾತವನ್ನು ಸಾಲದ ಅವಧಿಯ ಉದ್ದಕ್ಕೂ ನಿರ್ವಹಿಸಲಾಗುತ್ತದೆ, ಮತ್ತು ನಿಗದಿತ ಶೇಕಡಾವಾರು ಪ್ರಮಾಣವನ್ನು ಉಲ್ಲೇಖಿಸಿ ಅದರಲ್ಲಿ ಯಾವುದೇ ಬದಲಾವಣೆ ಕಂಡುಬಂದಲ್ಲಿ ಗ್ರಾಹಕನು ಬ್ಯಾಂಕಿನ ತೃಪ್ತಿಗಾಗಿ ಹೆಚ್ಚುವರಿ ಭದ್ರತೆಯನ್ನು ಒದಗಿಸಬೇಕು ಅಥವಾ ಬ್ಯಾಂಕ್ ನೀಡಿದ ಅಂತಹ ಸಲಹೆಯನ್ನು ಅನುಸರಿಸಬೇಕು"

ಹರಾಜು: ನಿಯಮಗಳ ಉಲ್ಲಂಘನೆಯ ಸಂದರ್ಭದಲ್ಲಿ ಬ್ಯಾಂಕ್ ತನ್ನ ಪಾಲಿಸಿಯ ಪ್ರಕಾರ ಚಿನ್ನವನ್ನು ಹರಾಜು ಮಾಡಬಹುದು.

ಶುಲ್ಕಗಳ ಷೆಡ್ಯೂಲ್ (ತೆರಿಗೆಗಳನ್ನು ಹೊರತುಪಡಿಸಿ)	
ವಿವರಗಳು	ಶುಲ್ಕಗಳು
ಸಂಸ್ಕರಣಾ ಶುಲ್ಕ + ಜಿ.ಎಸ್.ಟಿ	ರೂ. _____
ಶುಲ್ಕಗಳು ಹರಾಜು	ವಾಸ್ತವಿಕತೆಯ ಪ್ರಕಾರ
SOA ವಿತರಣೆ ಶುಲ್ಕಗಳು	ಎನ್/ಎ

- ನಾನು/ನಾವು ಲೋನ್ ದಾಖಲೆಗಳ ಪ್ರತಿಯನ್ನು ಸ್ವೀಕರಿಸಿದ್ದೇವೆ ಎಂದು ಒಪ್ಪಿಕೊಳ್ಳುತ್ತೇವೆ ಮತ್ತು ದೃಢೀಕರಿಸುತ್ತೇವೆ.
- ಎಲ್ಲಾ ಪಾವತಿ ರಸೀದಿಗಳನ್ನು ವಿದ್ಯುನ್ಮಾನವಾಗಿ ಮಾತ್ರ ಒದಗಿಸಲಾಗುತ್ತದೆ ಎಂದು ಸಾಲಗಾರ ಅರ್ಥಮಾಡಿಕೊಂಡಿದ್ದಾರೆ. ಆದಾಗ್ಯೂ, ಭೌತಿಕ ಪಾವತಿಯ ದೃಢೀಕರಣದ ಅಗತ್ಯವಿದ್ದರೆ, ಅತ್ಯಲ್ಪ ಶುಲ್ಕವನ್ನು ಪಾವತಿಸಿ ನಮ್ಮ ಶಾಖೆಯಿಂದ ಅದನ್ನು ಪಡೆದುಕೊಳ್ಳಿ.
- "ಬ್ಯಾಂಕ್" ಎಂಬ ಅಭಿವ್ಯಕ್ತಿಯು ಅದರ ಸಂದರ್ಭ ಅಥವಾ ಅರ್ಥಕ್ಕೆ ಅಸಂಗತವಾಗದಿದ್ದಲ್ಲಿ, ಅದರ ಉತ್ತರಾಧಿಕಾರಿಗಳು ಮತ್ತು ನಿಯೋಜನೆಗಳನ್ನು ಅರ್ಥೈಸುತ್ತದೆ ಮತ್ತು ಒಳಗೊಂಡಿರುತ್ತದೆ ಎಂದು ಪರಿಗಣಿಸಲಾಗುತ್ತದೆ, ಮತ್ತು "ಸಾಲಗಾರ" ಎಂಬ ಅಭಿವ್ಯಕ್ತಿಯು ಅದರ ಸಂದರ್ಭ ಅಥವಾ ಅರ್ಥಕ್ಕೆ ಅಸಂಗತವಾಗದಿದ್ದಲ್ಲಿ, ಕಾನೂನು ಉತ್ತರಾಧಿಕಾರಿಗಳು, ಕಾರ್ಯನಿರ್ವಾಹಕರು, ನಿರ್ವಾಹಕರು, ಉತ್ತರಾಧಿಕಾರಿಗಳು ಮತ್ತು ನಿಯೋಜಿತರನ್ನು ಅರ್ಥೈಸಲು ಮತ್ತು ಒಳಗೊಂಡಿರುವಂತೆ ಪರಿಗಣಿಸಲಾಗುತ್ತದೆ;
- ನಾನು/ನಾವು ಅರ್ಜಿ ನಮೂನೆ(ಗಳನ್ನು) ಶಿವಾಲಿಕ್ ಸ್ಟಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ("ಬ್ಯಾಂಕ್" ಎಂದು ಉಲ್ಲೇಖಿಸಲಾಗಿದೆ) ಸಲ್ಲಿಸುವ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಅಥವಾ ಅಂತಹ ಸಾಲ (ಗಳು) (ಪ್ರತಿ "ಸಾಲ") ನೀಡಲು ಒಪ್ಪಿಕೊಳ್ಳಬಹುದು, ಈ ನಿಯಮಗಳು ಮತ್ತು ಷರತ್ತುಗಳ ಮೂಲಕ ("ಪ್ರಮಾಣಿತ ನಿಯಮಗಳು") ಅರ್ಜಿ ನಮೂನೆ(ಗಳ) ಜೊತೆಗೆ ಒದಲಾಗುತ್ತದೆ, ಕ್ಯಾಪಿಟಲ್ಸ್ ಪದಗಳನ್ನು ಬಳಸಿದ ಆದರೆ ಇಲ್ಲಿ ವಿವರಿಸಲಾಗಿಲ್ಲ, ಅರ್ಜಿ ನಮೂನೆಯಲ್ಲಿ ಚಂದಾದಾರರಾಗಿರುವ ಅರ್ಥ ಮತ್ತು ಸಾಲದ ದಾಖಲೆಗಳಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿರುತ್ತದೆ. ನಾನು ಇಲ್ಲಿ ಉಲ್ಲೇಖಿಸಿರುವ ಪ್ರಮಾಣಿತ ನಿಯಮಗಳನ್ನು ಒಳಗೊಂಡಂತೆ ಅಂತಹ ಸಾಲ(ಗಳನ್ನು) ನಿಯಂತ್ರಿಸುವ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ನಾನು ಈ ಮೂಲಕ ಓದುತ್ತೇನೆ, ಅರ್ಥಮಾಡಿಕೊಳ್ಳುತ್ತೇನೆ, ಒಪ್ಪುತ್ತೇನೆ, ಸಮ್ಮತಿಸುತ್ತೇನೆ ಮತ್ತು ಅಂಗೀಕರಿಸುತ್ತೇನೆ.
- ನನ್ನ ಬ್ಯಾಂಕಿನಿಂದ ನನಗೆ ಕಳುಹಿಸಲಾದ ಒನ್-ಟೈಮ್ ಪಾಸ್‌ವರ್ಡ್ (ಓಟಿಪಿ) ಅನ್ನು ಪರಿಶೀಲಿಸುವ ಮೂಲಕ ಅಥವಾ ಶಾಖೆಯಲ್ಲಿ ಡಾಕ್ಯುಮೆಂಟ್ ಗಳ ಭೌತಿಕವಾಗಿ ಸಹಿ ಮಾಡುವ ಮೂಲಕ ನಾನು ವಿದ್ಯುನ್ಮಾನವಾಗಿ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸುತ್ತೇನೆ. ಓಟಿಪಿ ಅಥವಾ ಭೌತಿಕ ಸಹಿಯ ಮೂಲಕ ಅಂತಹ ಪರಿಶೀಲನೆಯು ಈ ನಿಯಮಗಳು ಮತ್ತು ಷರತ್ತುಗಳ ನನ್ನ ಅಂಗೀಕಾರಕ್ಕೆ ನಿರ್ಣಾಯಕ ಪುರಾವೆಯಾಗಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅದು ನನ್ನ ಮೇಲೆ ಬದ್ಧವಾಗಿರುತ್ತದೆ.
- ಈ ಸಾಲವನ್ನು ನಮ್ಮ ವ್ಯಾಪಾರ ವರದಿಗಾರ _____ ಮೂಲಕ ಸುಗಮಗೊಳಿಸಿದ್ದಾರೆ. ಮತ್ತು ಗ್ರಾಹಕನಿಗೆ ತನ್ನ ಲೋಪ ಮತ್ತು ಕಮೀಷನ್ ಎಲ್ಲಾ ಕಾರ್ಯಗಳಿಗೆ ಬ್ಯಾಂಕ್ ಜವಾಬ್ದಾರಾಗಿರುತ್ತಾನೆ.

ಓಟಿಪಿ ಮೂಲಕ ಸಹಿ ಮಾಡಲಾಗಿದೆ

ಗ್ರಾಹಕನ ಸಹಿ

ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು

- 1. ಸಾಲ ವಿತರಣೆ**
 - 1.1 ನಾನು ಮಾಡಿದ ಪ್ರಾತಿನಿಧ್ಯಗಳ ಆಧಾರದ ಮೇಲೆ ಬ್ಯಾಂಕ್ ಅಡ ಮಾಡಿದ ವಸ್ತುಗಳ ಮೇಲೆ ಸಾಲವನ್ನು ನೀಡಬಹುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
 - 1.2 ನಾನು/ನಾವು ಗರಿಷ್ಠ 12 ತಿಂಗಳ ಅವಧಿಗೆ ಸಾಲವನ್ನು ನೀಡಲು ಬ್ಯಾಂಕ್ ಈ ಮೂಲಕ ವಿನಂತಿಸುತ್ತೇವೆ, ಇದು ಕಾಲಕಾಲಕ್ಕೆ ಅನ್ವಯವಾಗುವ ಬ್ಯಾಂಕಿನ ಪಾಲಿಸಿಗೆ ಒಳಪಟ್ಟಿರುತ್ತದೆ ಎಂದು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಮ್ಮತಿಸುತ್ತೇವೆ. ಆದಾಗ್ಯೂ, ಸಾಲದ ಆರಂಭಿಕ ಅನುದಾನವು ಅರ್ಜಿ ನಮೂನೆಯಲ್ಲಿ ನಿಗದಿಪಡಿಸಿದಂತೆ ಅವಧಿಗೆ (ಸಾಲದ ಮುಕ್ತಾಯ ದಿನಾಂಕದೊಂದಿಗೆ) ಮಾತ್ರ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪುತ್ತೇನೆ. ನವೀಕರಣ ಪಾಲಿಸಿಯ ಪ್ರಕಾರ ಸಾಲದ ನವೀಕರಣವನ್ನು ಬ್ಯಾಂಕಿನ ವಿವೇಚನೆಯಿಂದ ಪ್ರತ್ಯೇಕವಾಗಿ ಮಾಡಲಾಗುತ್ತದೆ
 - 1.3 ಸಾಲಕ್ಕಾಗಿ ನನ್ನ ವಿನಂತಿಯನ್ನು ಬ್ಯಾಂಕ್ ಸ್ವೀಕರಿಸಿದರೆ ಮತ್ತು ಸಾಲವನ್ನು ಮಂಜೂರು ಮಾಡಿದರೆ, ಬ್ಯಾಂಕ್ ನನ್ನ ಬ್ಯಾಂಕ್ ಖಾತೆಗೆ ಸಾಲವನ್ನು ವಿತರಿಸಬಹುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.

2. ಬಡ್ತಿ, ಇತರ ಮಿತಿಯಿರಿದ ಶುಲ್ಕಗಳು ಮತ್ತು ಪಾವತಿಗಳು:

- 2.1 ಸಾಲ ದಾಖಲೆಯಲ್ಲಿ ನಿರ್ದಿಷ್ಟಪಡಿಸಿದಂತೆ ಸಾಲ(ಗಳ) ಮೇಲಿನ ಬಡ್ತಿ ಮತ್ತು ಶುಲ್ಕಗಳನ್ನು ವಿಧಿಸಲಾಗುವುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ ಮತ್ತು ನಿರ್ದಿಷ್ಟಪಡಿಸಿದ ಬಡ್ತಿಯ ದರವು ಸಮಂಜಸವಾಗಿದೆ ಮತ್ತು ಬ್ಯಾಂಕ್ ವಿವರಿಸಿದಂತೆ ನಾನು ಅಂಗೀಕರಿಸುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ.
- 2.2 ಸಾಲಕ್ಕೆ ಸಂಬಂಧಿಸಿದಂತೆ ಎಲ್ಲಾ ತೆರಿಗೆಗಳು, ಇಂಪೋಸ್ಟ್‌ಗಳು, ಸುಂಕಗಳು (ಸ್ಕ್ವಾಂಪ್ ಡ್ಯೂಟಿ ಸೇರಿದಂತೆ) ಮತ್ತು ಸಂಬಂಧಿತ ನೋಂದಣಿ ಮತ್ತು ಫೈಲಿಂಗ್ ಶುಲ್ಕಗಳು (ಅನ್ವಯವಾಗುವಂತೆ) ನನ್ನಿಂದ ಭರಿಸಲಾಗುವುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ ಮತ್ತು ಅಂತಹ ಯಾವುದೇ ವೆಚ್ಚವನ್ನು ನನ್ನ ಖಾತೆಯ ಪರವಾಗಿ ಬ್ಯಾಂಕ್ ಮಾಡಿದ್ದಲ್ಲಿ, ನಾನು ಅದನ್ನು ತಕ್ಷಣವೇ ಬ್ಯಾಂಕ್‌ಗೆ ಮರುಪಾವತಿಸುತ್ತೇನೆ.
- 2.3 ನಾನು/ನಾವು ಬಡ್ತಿಯನ್ನು ವಾಸ್ತವಿಕ ಅಥವಾ ಕಡಿಮೆಯಾದ ಬ್ಯಾಲೆನ್ಸ್‌ನಲ್ಲಿ ವಿಧಿಸಲಾಗುವುದು, 365/366 ದಿನಗಳ ವರ್ಷವನ್ನು ಅನ್ವಯಿಸುತ್ತದೆ ಮತ್ತು ನಿರ್ದಿಷ್ಟಪಡಿಸಿದ ಹೊರತು ಮಾಸಿಕ ಮಧ್ಯಂತರಗಳಲ್ಲಿ ಬಡ್ತಿಯನ್ನು ಪಾವತಿಸಲಾಗುವುದು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಮ್ಮತಿಸುತ್ತೇವೆ.
- 2.4 ನಾನು/ನಾವು ಎಲ್ಲಾ ಸಾಲ ವಿತರಣೆ/ಸಾಲದ ಮರುಪಾವತಿ/ಬಡ್ತಿ ಪಾವತಿ ಮತ್ತು ಎಲ್ಲಾ ಇತರ ವಹಿವಾಟುಗಳನ್ನು (ಮುಕ್ತವಾಗಿ ವರ್ಗಾವಣೆ ಮಾಡಬಹುದಾದ ನಿಧಿಗಳಲ್ಲಿ, ಯಾವುದೇ ಸೆಟ್ ಆಫ್, ಕೌಂಟರ್ ಕ್ಲೇಮ್ ಅಥವಾ ಯಾವುದೇ ಕಳೆಯುವಿಕೆ ಇಲ್ಲದೆ) ಆಯಾ ನಿಗದಿತ ದಿನಾಂಕದಂದು ಅಥವಾ ಮೊದಲು ಮಾಡುತ್ತೇನೆ ಮತ್ತು ಅಂತಿಮ ದಿನಾಂಕವು ವ್ಯವಹಾರದ ದಿನವಲ್ಲದಿದ್ದರೆ, ನಂತರ ಆ ದಿನದ ಹಿಂದಿನ ವ್ಯವಹಾರದ ದಿನದಂದು ಪಾವತಿ ಮಾಡಲು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪಿಕೊಳ್ಳುತ್ತೇನೆ.
- 2.5 ನಾನು/ನಾವು ಬ್ಯಾಂಕ್‌ಗೆ ಅಡ ಮಾಡಿದ ವಸ್ತುಗಳನ್ನು ಮತ್ತು ಇತರ ಯಾವುದೇ ಭದ್ರತೆಯನ್ನು ನಾನು ಬ್ಯಾಂಕ್‌ಗೆ ನಾನು ಹೇಳಿದ ಬಾಕಿಗಳನ್ನು ಪಾವತಿಸಿದ ನಂತರ ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.

3. ಅಡ ಮಾಡಿದ ವಸ್ತುಗಳು:

- 3.1 ಬ್ಯಾಂಕ್‌ಗೆ ಅಡ ಮಾಡಿದ ಕೆಲವು ಚಿನ್ನಾಭರಣಗಳು/ಆಭರಣಗಳ (ಅಂತಹ ಚಿನ್ನಾಭರಣಗಳು/ಆಭರಣಗಳಿಗೆ ಲಗತ್ತಿಸಲಾದ ಯಾವುದೇ ಕಲ್ಲು ಅಥವಾ ವಜ್ರಗಳ ಜೊತೆಗೆ) ಸಂಪೂರ್ಣ ಮಾಲೀಕರಾಗಿದ್ದೇವೆ ಮತ್ತು ನ್ಯಾಯಸಮ್ಮತವಾಗಿ ಹೊಂದಿದ್ದೇವೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ. ಮೊಹರು ಮಾಡಿದ ಪ್ಯಾಕೆಟ್‌ನಲ್ಲಿ ಮೊದಲ ಮತ್ತು ವಿಶೇಷ ಶುಲ್ಕ ("ಅಡ ಇಟ್ಟು ವಸ್ತುಗಳು") ಬ್ಯಾಂಕಿನಲ್ಲಿ ಇಡಬೇಕು ಮತ್ತು ಬ್ಯಾಂಕಿನ ಪರವಾಗಿ ರಚಿಸಲ್ಪಟ್ಟಿರುವುದರ ಹೊರತಾಗಿ ಯಾವುದೇ ಹೊಣೆಗಾರಿಕೆ, ಜವಬ್ದಾರಿ, ಶುಲ್ಕ(ಗಳು) ಅಥವಾ ಹಕ್ಕು(ಗಳು) ಇರುವುದಿಲ್ಲ.
- 3.2 ಬ್ಯಾಂಕ್ ಯಾವುದೇ ನೋಟೀಸ್ ಅಥವಾ ಸೂಚನೆ ನೀಡದೇ ಸಾಲದ ಯಾವುದೇ ಅವಧಿಯ ಸಮಯದಲ್ಲಿ ಅಂತಹ ಮೊಹರು ಮಾಡಿದ ಪ್ಯಾಕೆಟ್‌ಗಳನ್ನು ತೆರೆಯಲು ಮತ್ತು ನನ್ನ ಅಪಾಯ ಮತ್ತು ವೆಚ್ಚದಲ್ಲಿ ಅಡ ಮಾಡಿದ ವಸ್ತುಗಳು ಗುಣಮಟ್ಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು (ಪ್ರಮಾಣಿತ ವಸ್ತುಗಳ ಕರಗುವಿಕೆ/ಕಡಿತ/ವಿನಾಶಕಾರಿ ಪರೀಕ್ಷೆಗಳು ಅಥವಾ ಇತರ ಪರೀಕ್ಷೆಗಳನ್ನು ನಡೆಸುವುದು ಸೇರಿದಂತೆ ಆದರೆ ಸೀಮಿತವಾಗಿಲ್ಲ) ಹಕ್ಕಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ, ಮತ್ತು ನಾನು ಈ ಮೂಲಕ, ಅದಕ್ಕೆ ಒಪ್ಪಿಗೆ ನೀಡುತ್ತೇನೆ. ಬ್ಯಾಂಕಿನ ಸಂಶೋಧನೆಗಳು ಅಂತಿಮ ಮತ್ತು ಬದ್ಧವಾಗಿರುತ್ತವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಒಪ್ಪುತ್ತೇನೆ ಮತ್ತು ನಾನು ಅದನ್ನು ಯಾವುದೇ ರೀತಿಯಲ್ಲಿ ವಿವಾದ ಮಾಡುವುದಿಲ್ಲ.
- 3.3 ಬ್ಯಾಂಕ್‌ಗೆ ನಾನು ಒದಗಿಸಿದ ಯಾವುದೇ ಇತರ ಭದ್ರತೆಗಳನ್ನು ಬ್ಯಾಂಕ್‌ಗೆ ತ್ಯಜಿಸಿರುವುದು ನಾನು ಬಾಕಿ ಇರುವ ಸಂಪೂರ್ಣ ಪಾವತಿಯ ನಂತರ ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 3.4 ಅಡ ಇಟ್ಟು ವಸ್ತುಗಳಿಗೆ ನನ್ನ ಶೀರ್ಷಿಕೆಯು ದೋಷಯುಕ್ತವಾಗಿಲ್ಲ ಅಥವಾ ಯಾವುದೇ ರೀತಿಯಲ್ಲಿ ಸವಾಲು ಮಾಡಿಲ್ಲ ಅಥವಾ ಅದು ನಕಲಿ ಅಥವಾ ಕಳ್ಳಮಟ್ಟದ ಗುಣಮಟ್ಟವನ್ನು ಹೊಂದಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 3.5 ಕಳ್ಳತನ, ಕಳ್ಳತನ ಇತ್ಯಾದಿಗಳಿಂದಾಗಿ ಅಡ ಇಟ್ಟು ವಸ್ತುಗಳು ಕಳೆದುಕೊಳ್ಳುವ ಸಂದರ್ಭದಲ್ಲಿ ಬ್ಯಾಂಕಿನ ಎಲ್ಲಾ ಬಾಕಿಗಳನ್ನು ಸರಿಹೊಂದಿಸಿದ ನಂತರ, ಬ್ಯಾಂಕ್‌ನ ದಾಖಲೆಗಳ ಪ್ರಕಾರ, ಕಳೆದುಹೋದ ವಾಗ್ಧಾನದ ಲೇಖನಗಳನ್ನು ಬ್ಯಾಂಕಿನ ದಾಖಲೆಗಳ ಪ್ರಕಾರ ಅಡಮಾನದ ಲೇಖನಗಳಲ್ಲಿನ ಚಿನ್ನದ ಮೌಲ್ಯಕ್ಕೆ ಸಮಾನವಾದ ನಗದು ಮೊತ್ತದೊಂದಿಗೆ (ವಜ್ರ ಮತ್ತು ಕಲ್ಲುಗಳು ಇತ್ಯಾದಿಗಳ ಖಾತೆಯಲ್ಲಿ ಕಡಿತದ ನಂತರ) ಬದಲಾಯಿಸಲು ಬ್ಯಾಂಕಿನ ಹೊಣೆಗಾರಿಕೆಯು ಸೀಮಿತವಾಗಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ. ಬದಲಿ ವೆಚ್ಚವನ್ನು ತೂಕ ಮತ್ತು ಶುದ್ಧತೆಯ ಮೂಲಕ (ಬ್ಯಾಂಕ್‌ನ ದಾಖಲೆಯಲ್ಲಿ ನಿರ್ವಹಿಸಿದಂತೆ) ಲೆಕ್ಕಹಾಕಲಾಗುತ್ತದೆ ಮತ್ತು ಪ್ರಕಟಿಸಿದ ಡೇಟಾದ ಪ್ರಕಾರ ಚಿನ್ನದ ಪ್ರಸ್ತುತ ದಿನಾಂಕದ ಬೆಲೆಯಿಂದ ಗುಣಿಸುವುದು ಮತ್ತು ಅದೇ ಅಂತಿಮವಾಗಿರುತ್ತದೆ ಮತ್ತು ಅದಕ್ಕೆ ನಾನು ಬದ್ಧನಾಗಿರುತ್ತೇನೆ.
- 3.6 ಬ್ಯಾಂಕ್ ತನ್ನ ನಿಯಂತ್ರಣಕ್ಕೆ ಮೀರಿದ ಕಾರಣಗಳಿಂದಾಗಿ ವಾಗ್ಧಾನ ಮಾಡಿದ ಲೇಖನಗಳಿಗೆ ಉಂಟಾಗುವ ಯಾವುದೇ ನಷ್ಟ/ಹಾನಿಗಳಿಗೆ ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ, ಅಂದರೆ ಬೆಂಕಿ, ಪ್ರವಾಹ, ಭೂಕಂಪ ಮುಂತಾದ ನೈಸರ್ಗಿಕ ವಿಪತ್ತುಗಳು ಮತ್ತು ಅಂತಹ ಸಂದರ್ಭಗಳಲ್ಲಿ, ವಿಮಾ ಕ್ಲೇಮ್‌ನ ಸೆಟಲ್‌ಮೆಂಟ್‌ನಿಂದ ಬ್ಯಾಂಕ್‌ನಿಂದ ಸ್ವೀಕರಿಸಿದಾಗ ಮತ್ತು ಅಂತಹ ಪರಿಹಾರವನ್ನು ಮಾತ್ರ ನಾನು/ನಾವು ಸ್ವೀಕರಿಸುತ್ತೇವೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.

4. ಅಡ ಇಟ್ಟು ವಸ್ತುಗಳ ಮೌಲ್ಯಮಾಪನ:

- 4.1 ಅಡ ಇಟ್ಟು ವಸ್ತುಗಳ ಮೌಲ್ಯಮಾಪನವನ್ನು ಬ್ಯಾಂಕಿನಿಂದ ಅಧಿಕೃತ ಮತ್ತು ನೇಮಕಗೊಂಡ ವಿಶ್ಲೇಷಕರಿಂದ ಮಾಡಲಾಗುತ್ತದೆ ಮತ್ತು ಸಾಲದ ಮೊತ್ತವನ್ನು ಬ್ಯಾಂಕಿನಲ್ಲಿ ನಿಗದಿಪಡಿಸಿದಂತೆ ವಾಗ್ಧಾನ ಮಾಡಿದ ಲೇಖನಗಳ ಮೌಲ್ಯವನ್ನು ಮೌಲ್ಯಮಾಪಕರಿಂದ ಒದಗಿಸಲಾದ ಮೌಲ್ಯಮಾಪನ ವರದಿ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪುತ್ತೇವೆ, ಬ್ಯಾಂಕ್ ಸೂಚಿಸಿದ ಮಾರ್ಜಿನ್ ಅನ್ನು ಪರಿಗಣಿಸಿದ ನಂತರ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಿದ ನಂತರ ಅಂತಹ ಮೌಲ್ಯವು ಕಾಲಕಾಲಕ್ಕೆ ಅಡ ಇಟ್ಟು ವಸ್ತುಗಳ ಮಾರುಕಟ್ಟೆ ಬೆಲೆಗೆ ಒಳಪಟ್ಟಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದಂತೆ ಇಂಡಿಯಾ ಬುಲಿಯನ್ ಅಂಡ್ ಜುವೆಲ್ಸ್ ಅಸೋಸಿಯೇಷನ್ ಲಿಮಿಟೆಡ್ [ಹಿಂದೆ ಬಾಂಬೆ ಬುಲಿಯನ್ ಅಸೋಸಿಯೇಷನ್ ಲಿಮಿಟೆಡ್ (ಬಿಬಿಎ) ಎಂದು ಕರೆಯಲಾಗುತ್ತಿತ್ತು] ಉಲ್ಲೇಖಿಸಿದಂತೆ, ಹಿಂದಿನ 30 ದಿನಗಳ 22 ಕ್ಯಾರೆಟ್ ಚಿನ್ನದ ಮುಕ್ತಾಯದ ಬೆಲೆಯ ಸರಾಸರಿಯಂತೆ ಅಡ ಇಟ್ಟು ಚಿನ್ನದ ಮೌಲ್ಯವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ.
- 4.2 ಬ್ಯಾಂಕಿನ ದಾಖಲೆಯಲ್ಲಿ ನಿರ್ವಹಿಸಲಾದ ಅಡ ಇಟ್ಟು ವಸ್ತುಗಳ ಮೌಲ್ಯವು ಸ್ವೀಕಾರಾರ್ಹ, ನಿರ್ಣಾಯಕ, ಅಂತಿಮ ಮತ್ತು ಅದನ್ನು ಯಾವುದೇ ರೀತಿಯಲ್ಲಿ, ಯಾವುದೇ ಸಮಯದಲ್ಲಿ ವಿವಾದಿಸಲಾಗುವುದಿಲ್ಲ ಮತ್ತು ಇದು ನನ್ನ ಮೇಲೆ ಬದ್ಧವಾಗಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪುತ್ತೇವೆ ಮತ್ತು ದೃಢೀಕರಿಸುತ್ತೇವೆ.
- 4.3 ಬ್ಯಾಂಕ್ ನನಗೆ ಮಂಜೂರಾದ ಸಾಲದ ಕಾರಣ, ಅಂದರೆ ಅಡ ಇಟ್ಟು ಚಿನ್ನಾಭರಣಗಳು/ಆಭರಣಗಳು ನಿರ್ದಿಷ್ಟ ಕ್ಯಾರೆಟ್ ಪರಿಶುದ್ಧತೆಯನ್ನು ಹೊಂದಿದೆ ಎಂದು ಬ್ಯಾಂಕ್ ದೃಢೀಕರಿಸುತ್ತದೆ ಎಂದು ಅರ್ಥವಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 4.4 ಅಡ ಇಟ್ಟು ವಸ್ತುಗಳು ನಕಲಿ ಅಥವಾ ಕಪಟ ಅಥವಾ ಕಡಿಮೆ ಪರಿಶುದ್ಧತೆ ಅಥವಾ ಕಳ್ಳವು ಎಂದು ಕಂಡುಬಂದರೆ, ನನ್ನ ವಿರುದ್ಧ ಸೂಕ್ತ ತನಿಖೆ/ಕ್ರಿಮಿನಲ್

ಕ್ರಮವನ್ನು ಸೂಕ್ತವೆಂದು ಪರಿಗಣಿಸುವ ಹಕ್ಕನ್ನು ತೆಗೆದುಕೊಳ್ಳಲು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ ಮತ್ತು ಈ ಖಾತೆಯಿಂದ ಬ್ಯಾಂಕ್ ಅನುಭವಿಸುವ ಎಲ್ಲಾ ವೆಚ್ಚಗಳು ಮತ್ತು ನಷ್ಟಗಳಿಗೆ ನಾನು ಮಾತ್ರ ಜವಾಬ್ದಾರನಾಗಿರುತ್ತೇನೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.

- 4.5 ಅಡ ಇಟ್ಟ ವಸ್ತುಗಳು ಚಿನ್ನದ ಅಂಶವನ್ನು ಮಾತ್ರ ಯಾವುದೇ ಮೌಲ್ಯಮಾಪನ ಉದ್ದೇಶಗಳಿಗಾಗಿ ಪರಿಗಣಿಸಲಾಗುತ್ತದೆ ಮತ್ತು ಚಿನ್ನದ ಆಭರಣಗಳು/ಆಭರಣಗಳಲ್ಲಿ ಹುದುಗಿರುವ ಕಲ್ಲು ಅಥವಾ ವಜ್ರದ ಮೌಲ್ಯವನ್ನು, ಕಳ್ಳದುಹೋದ ಅಡ ಇಟ್ಟ ವಸ್ತುಗಳನ್ನು ಬದಲಿಸುವ ಸಮಯವು ಸೇರಿದಂತೆ ಯಾವುದೇ ಸಮಯದಲ್ಲಿ ಬ್ಯಾಂಕ್ ಪರಿಗಣಿಸುವುದಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.

5. ಮಾರ್ಜಿನ್:

- 5.1 "ಚಿನ್ನದ ಭದ್ರತೆಯ ಮೌಲ್ಯದಲ್ಲಿನ ಕುಸಿತದಿಂದಾಗಿ ಉಂಟಾದ ಮಾರ್ಜಿನ್/ಸಾಲದ ಮೌಲ್ಯ ಅನುಪಾತದಲ್ಲಿನ ಯಾವುದೇ ಕೊರತೆಗಾಗಿ ಗ್ರಾಹಕನ ಖಾತೆ (ಗಳನ್ನು) ಡೆಬಿಟ್ ಮಾಡುವ ಹಕ್ಕನ್ನು ಬ್ಯಾಂಕ್ ಹೊಂದಿದೆ ಎಂದು ಗ್ರಾಹಕ ಒಪ್ಪಿಕೊಳ್ಳುತ್ತಾನೆ"

"ಗ್ರಾಹಕನು ನಿರಂತರ ಆಧಾರದ ಮೇಲೆ ಪ್ರತಿನಿಧಿಸಿದ್ದಾರೆ ಮತ್ತು ಖಾತರಿಪಡಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ: (i) ಬ್ಯಾಂಕ್ ನೀಡಿದ ಮಂಜೂರಾತಿ ಪತ್ರದಲ್ಲಿ ನಿಗದಿಪಡಿಸಿದ ಮಾರ್ಜಿನ್ / ಸಾಲದ ಮೌಲ್ಯದ ಅನುಪಾತವನ್ನು ಸಾಲದ ಅವಧಿಯ ಉದ್ದಕ್ಕೂ ನಿರ್ವಹಿಸಲಾಗುತ್ತದೆ, ಮತ್ತು ನಿಗದಿತ ಶೇಕಡಾವಾರು ಪ್ರಮಾಣವನ್ನು ಉಲ್ಲೇಖಿಸಿ ಅದರಲ್ಲಿ ಯಾವುದೇ ಬದಲಾವಣೆ ಕಂಡುಬಂದಲ್ಲಿ ಗ್ರಾಹಕನು ಬ್ಯಾಂಕಿನ ತೃಪ್ತಿಗಾಗಿ ಹೆಚ್ಚುವರಿ ಭದ್ರತೆಯನ್ನು ಒದಗಿಸಬೇಕು ಅಥವಾ ಬ್ಯಾಂಕ್ ನೀಡಿದ ಅಂತಹ ಸಲಹೆಯನ್ನು ಅನುಸರಿಸಬೇಕು"

- 5.2 ಅಡ ಇಟ್ಟ ವಸ್ತುಗಳ ಮೌಲ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುವುದು ಮತ್ತು ಅಡ ಇಟ್ಟ ವಸ್ತುಗಳ ಮೌಲ್ಯವು ಮಾರ್ಜಿನ್ ಅವಶ್ಯಕತೆಗಳಿಗಿಂತ ಕಡಿಮೆಯಾದರೆ, ಸಾಲದ ಪ್ರಮಾಣಾನುಗುಣವಾದ ತೂಕ/ಮೌಲ್ಯದ ಹೆಚ್ಚುವರಿ ಭದ್ರತೆಯನ್ನು ಸೃಷ್ಟಿಸಲು ಅಥವಾ ಭಾಗಶಃ ಅಥವಾ ಪೂರ್ಣವಾಗಿ ಮರುಪಾವತಿಸಲು ಬ್ಯಾಂಕ್ ಬೇಡಿಕೆಯಿಡಬಹುದು ಮತ್ತು ಅಂತಹ ಬೇಡಿಕೆಯ ಮೇರೆಗೆ ನಾನು ಅಗತ್ಯವನ್ನು ತೃಪ್ತವಾಗಿ ಅನುಸರಿಸುತ್ತೇನೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 5.3 ಇಲ್ಲಿ ಉಲ್ಲೇಖಿಸಿರುವ ಯಾವುದೇ ಹೊರತಾಗಿಯೂ, ಯಾವುದೇ ಡೀಫಾಲ್ಟ್ ಆದ ಸಂದರ್ಭದಲ್ಲಿ ನಾನು ಸಾಲದ ಮೊತ್ತವನ್ನು ಬಡ್ಡಿ/ಶುಲ್ಕಗಳೊಂದಿಗೆ ನಿಗದಿತ ದಿನಾಂಕದೊಳಗೆ ಮರುಪಾವತಿಸಬೇಕೆಂದು ಅಥವಾ ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ನನ್ನ ಜವಬ್ದಾರಿಗಳನ್ನು ಪೂರೈಸುವ ನನ್ನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಬ್ಯಾಂಕಿನಿಂದ ಅಥವಾ ಯಾವುದೇ ಪರಿಸ್ಥಿತಿ/ಗಳು ಬೇಡಿಕೆಯಿರುವಂತೆ ಅಡ ಇಟ್ಟ ವಸ್ತುಗಳ ಮೌಲ್ಯದ ಮಾರ್ಜಿನ್ ಅವಶ್ಯಕತೆಗಳಲ್ಲಿ ಕೊರತೆಯ ಪ್ರಮಾಣದ ಮೊತ್ತವನ್ನು ನೀಡಲು, ನನ್ನ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಮತ್ತು/ಅಥವಾ ಯಾವುದೇ ಸಮಯದಲ್ಲಿ ಹರಾಜು ಪ್ರಕ್ರಿಯೆಯ ಮೂಲಕ ಅಡ ಇಟ್ಟ ವಸ್ತುಗಳನ್ನು ಮಾರಾಟ ಮಾಡಲು ಬ್ಯಾಂಕ್ ಕಾನೂನುಬದ್ಧ ಹಕ್ಕನ್ನು ಹೊಂದಿದೆ, ಸಾಲದ ಅವಧಿ ಮುಗಿಯುವ ಮೊದಲು ಅರ್ಜಿ ನಮೂನೆಯಲ್ಲಿ ನೀಡಲಾದ ವಿಳಾಸದಲ್ಲಿ ನನಗೆ 7 ದಿನಗಳ ಮುಂಚಿತವಾಗಿ ಸೂಚನೆಯನ್ನು ನೀಡುತ್ತದೆ. ನಾನು ಇದನ್ನು ಈ ಮೂಲಕ ಒಪ್ಪುತ್ತೇನೆ ಮತ್ತು ಸಮ್ಮತಿಸುತ್ತೇನೆ ಮತ್ತು ಯಾವುದೇ ಸಮಯದಲ್ಲಿ ಯಾವುದೇ ರೀತಿಯಲ್ಲಿ ವಿವಾದ ಮಾಡುವುದಿಲ್ಲ ಎಂದು ನಾನು/ನಾವು ಒಪ್ಪಿಕೊಳ್ಳುತ್ತೇನೆ.
- 5.4 ಬ್ಯಾಂಕರಗಳಾಗಿ ಬ್ಯಾಂಕಿಗೆ ಕಾನೂನಿನ ಮೂಲಕ ಅರ್ಹತೆ ನೀಡಬಹುದಾದ ಯಾವುದೇ ಸಾಮಾನ್ಯ ಹೊಣೆಗಾರಿಕೆ ಅಥವಾ ಅಂತಹುದೇ ಹಕ್ಕಿನ ಜೊತೆಗೆ, ಬ್ಯಾಂಕ್ ಯಾವುದೇ ಸಮಯದಲ್ಲಿ ಮತ್ತು ನನಗೆ/ನಮಗೆ ಸೂಚನೆಯಿಲ್ಲದೆ ಬ್ಯಾಂಕಿಗೆ ನನ್ನ/ನಮ್ಮ ಯಾವುದೇ ಖಾತೆಗಳು ಮತ್ತು ಹೊಣೆಗಾರಿಕೆಗಳನ್ನು ಸಂಯೋಜಿಸಬಹುದು ಅಥವಾ ಕ್ರೋಢೀಕರಿಸಬಹುದು ಮತ್ತು ಯಾವುದೇ ಒಂದು ಅಥವಾ ಹೆಚ್ಚಿನ ಕ್ರೆಡಿಟ್ ಗೆ ಯಾವುದೇ ಮೊತ್ತ ಅಥವಾ ಮೊತ್ತವನ್ನು, ಅಂತಹ ಖಾತೆಗಳು ಅಥವಾ ಇತರ ಯಾವುದೇ ಖಾತೆಯಲ್ಲಿ ಅಥವಾ ಯಾವುದೇ ವಿಷಯದಲ್ಲಿ ಬ್ಯಾಂಕಿಗೆ ನನ್ನ/ನಮ್ಮ ಯಾವುದೇ ಹೊಣೆಗಾರಿಕೆಗಳ ತೃಪ್ತಿಗಾಗಿ, ಹೊಂದಿಸಬಹುದು ಅಥವಾ ವರ್ಗಾಯಿಸಬಹುದು, ಅಂತಹ ಹೊಣೆಗಾರಿಕೆಗಳು ನಿಜವಾದ ಅಥವಾ ಅನಿಶ್ಚಿತ, ಪ್ರಾಥಮಿಕ ಅಥವಾ ಮೇಲಾಧಾರ ಮತ್ತು ಹಲವಾರು ಅಥವಾ ಜಂಟಿಯಾಗಿರಬಹುದು ಎಂದು ನಾನು / ನಾವು ಅದನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.

6. ಒಡಂಬಡಿಕೆಗಳು:

- 6.1 ಸಾಲ ಅಥವಾ ಅಡ ಇಟ್ಟ ವಸ್ತುಗಳಿಗೆ ಸಂಬಂಧಿಸಿದಂತೆ ನನ್ನ ಸಾಲದ ದಾಖಲೆಗಳ ಯಾವುದೇ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಯ ಪರಿಣಾಮವಾಗಿ ಬ್ಯಾಂಕಿಗೆ ಉಂಟಾದ ಎಲ್ಲಾ ನಷ್ಟಗಳು, ವೆಚ್ಚಗಳು, ಶುಲ್ಕಗಳು, ಹಾನಿಗಳು, ವೆಚ್ಚಗಳು ಮತ್ತು ಹೊಣೆಗಾರಿಕೆಗಳಿಗಾಗಿ ನಾನು ಬ್ಯಾಂಕಿಗೆ ಪರಿಹಾರ ನೀಡುತ್ತೇನೆ, ಮತ್ತು ನಷ್ಟ ಪರಿಹಾರ ಮಾಡುತ್ತೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪುತ್ತೇನೆ. ವಿಮಾ ವೆಚ್ಚ, ಜಾರಿ ವೆಚ್ಚಗಳು, ಎಲ್ಲಾ ತೆರಿಗೆಗಳ ಬಾಕಿಗಳ ತೆರಿಗೆ ಮತ್ತು ಸರ್ಕಾರದ ಯಾವುದೇ ಇತರ ಸುಂಕಗಳು ಇತ್ಯಾದಿಗಳನ್ನು ಒಳಗೊಂಡಂತೆ ಸಾಲ(ಗಳಿಗೆ) ಸಂಬಂಧಿಸಿದಂತೆ ಯಾವುದೇ ವೆಚ್ಚ ಮತ್ತು ವೆಚ್ಚಗಳಿಗೆ ನಾನು ಬ್ಯಾಂಕಿಗೆ ಯಾವುದೇ ವಿಳಂಬ ಅಥವಾ ಪ್ರತಿಭಟನೆವಿಲ್ಲದೆ ಮರುಪಾವತಿ ಮಾಡುತ್ತೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪುತ್ತೇನೆ.
- 6.2 ನಾನು ಯಾವುದೇ ರೂಪದಲ್ಲಿ, ಚಿನ್ನದ, (ಪ್ರಾಥಮಿಕ ಚಿನ್ನ, ಚಿನ್ನದ ಗಟ್ಟಿ, ಚಿನ್ನದ ಆಭರಣಗಳು/ಆಭರಣಗಳು, ಚಿನ್ನದ ನಾಣ್ಯಗಳು, ಚಿನ್ನದ ವಿವಿಧ ವ್ಯಾಪಾರದ ನಿಧಿಗಳ ಯೂನಿಟ್ ಗಳು (ಇಟಿಎಫ್) ಮತ್ತು ಚಿನ್ನದ ಮ್ಯೂಚುವಲ್ ಫಂಡ್‌ಗಳ ಯೂನಿಟ್ ಗಳು) ಖರೀದಿಗೆ ಹಣವನ್ನು ಬಳಸುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ಸಾಲದ ಅರ್ಜಿಯಲ್ಲಿ ಹೇಳಲಾದ ಉದ್ದೇಶಕ್ಕಾಗಿ ನಾನು ಸಾಲದ ಮೊತ್ತವನ್ನು ಬಳಸುತ್ತೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪಿಕೊಳ್ಳುತ್ತೇನೆ.
- 6.3 ಸಾಲದ ದಾಖಲೆಗಳಲ್ಲಿ ಒಳಗೊಂಡಿರುವ ಹೊರತಾಗಿಯೂ, ಈ ಸಾಲದ ವ್ಯವಸ್ಥೆಯಲ್ಲಿ ನನ್ನಿಂದ/ನಮ್ಮಿಂದ ಮಾಡಿದ ಯಾವುದೇ ಪಾವತಿಯನ್ನು ಬ್ಯಾಂಕ್ ಈ ಕೆಳಗಿನ ಕ್ರಮದಲ್ಲಿ ಸ್ವಾಧೀನಪಡಿಸಿಕೊಳ್ಳುತ್ತದೆ ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ ಮತ್ತು ಸ್ವೀಕರಿಸುತ್ತೇವೆ:

- ಮೂಲ ಮೊತ್ತದ ವಸೂಲಾತಿ;
- ಪಾವತಿಸಬೇಕಾದ ಬಡ್ಡಿ ಮತ್ತು ಪಾವತಿಸಬೇಕಾದ ಎಲ್ಲಾ ಮೊತ್ತಗಳು ಮತ್ತು ಬಾಕಿ.
- ವೆಚ್ಚ, ಶುಲ್ಕಗಳು ಮತ್ತು ಖರ್ಚುಗಳು.

- 6.4 ಸಾಲದ ಅರ್ಜಿ ನಮೂನೆಯಲ್ಲಿ ಹಂಚಿಕೊಂಡ ಮಾಹಿತಿಯಲ್ಲಿ ಯಾವುದೇ ಬದಲಾವಣೆಗಳು ಅಥವಾ ಮಾರ್ಪಾಡುಗಳು ಆದಲ್ಲಿ ಬ್ಯಾಂಕ್ ಗೆ ಲಿಖಿತವಾಗಿ ತಿಳಿಸಲು ನಾನು/ನಾವು ಸಮ್ಮತಿಸುತ್ತೇವೆ.
- 6.5 ಕಾಲಕಾಲಕ್ಕೆ ಬ್ಯಾಂಕ್ ಗೆ ಅಗತ್ಯವಿರುವ ಎಲ್ಲಾ ದಾಖಲೆಗಳು/ಮಾಹಿತಿಗಳನ್ನು ನಾನು ಒದಗಿಸುತ್ತೇನೆ ಮತ್ತು ಬ್ಯಾಂಕ್ ಸ್ವತಃ ಅಥವಾ ಅದರ ಏಜೆಂಟರ ಮೂಲಕ ಯಾವುದೇ ಮಾಹಿತಿ, ಕ್ರೆಡಿಟ್ ಉಲ್ಲೇಖಗಳು, ಉದ್ಯೋಗದ ವಿವರಗಳನ್ನು ಪರಿಶೀಲಿಸಬಹುದು ಮತ್ತು ಕ್ರೆಡಿಟ್ ವರದಿಗಳನ್ನು ಅಥವಾ ಕಾಲಕಾಲಕ್ಕೆ ಬ್ಯಾಂಕ್ ಅಗತ್ಯವೆಂದು ಪರಿಗಣಿಸುವ ಯಾವುದೇ ಇತರ ಮಾಹಿತಿಯನ್ನು ಪಡೆಯಬಹುದು

7. ಪೂರ್ವನಿಯೋಜಿತ ಘಟನೆಗಳು: ಕೆಳಗಿನವುಗಳು ಪೂರ್ವನಿಯೋಜಿತ ಘಟನೆಗಳು ಒಳಗೊಂಡಿರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಒಪ್ಪುತ್ತೇನೆ ಮತ್ತು ಸ್ವೀಕರಿಸುತ್ತೇನೆ.

- 7.1 ವಹಿವಾಟು ದಾಖಲೆಗಳ ಅಡಿಯಲ್ಲಿ ಯಾವುದೇ ಹಣಗಳ ಪಾವತಿ/ಮರುಪಾವತಿಯಲ್ಲಿ ಡೀಫಾಲ್ಟ್ ಸಂಭವಿಸಿದೆ (ಹೇಳಲಾದ ದಿನಾಂಕದಂದು, ವೇಗವರ್ಧನೆಯ ಮೂಲಕ ಅಥವಾ ಇಲ್ಲದಿದ್ದರೆ).

- 7.2 ನಾನು ಯಾವುದೇ ಒಡಂಬಡಿಕೆಯ ಕಾರ್ಯನಿರ್ವಹಣೆಯಲ್ಲಿ (ಪಾವತಿ ಡೀಫಾಲ್ಟ್ ಹೊರತುಪಡಿಸಿ) ಡೀಫಾಲ್ಟ್ ಮಾಡಿದ್ದೇನೆ ಮತ್ತು ಅಂತಹ ಒಡಂಬಡಿಕೆಯು ಅಂತಹ ಉಲ್ಲಂಘನೆಯ 3 (ಮೂರು) ದಿನಗಳಲ್ಲಿ ಪರಿಹಾರ ಮಾಡದಿದ್ದಲ್ಲಿ.
- 7.3 ಯಾವುದೇ ದಿವಾಳಿತನ ಅಥವಾ ದಿವಾಳಿತನದ ಕಾನೂನಿನ ಅಡಿಯಲ್ಲಿ ನಾನು ಸ್ವಯಂಪ್ರೇರಣೆಯಿಂದ ಅಥವಾ ಅನ್ಯಜ್ಞಿಕವಾಗಿ ವಿಚಾರಣೆಗೆ ಒಳಪಡುತ್ತೇನೆ ಎಂದು ನನಗೆ ಸಮಂಜಸವಾದ ಆತಂಕವಿದೆ ಅಥವಾ ಇದೆ.
- 7.4 ನನ್ನ ಸಾವು, ಅಥವಾ ಸಾಲದಾತನ ಒಪ್ಪಿಗೆಯಿಲ್ಲದೆ ನನ್ನ ಸಂವಿಧಾನದ ಬದಲಾವಣೆ.
- 7.5 ಆಭರಣಗಳ ಕಳ್ಳತನ ಅಥವಾ ಆಭರಣಗಳ ಕಳ್ಳತನದ ಯಾವುದೇ ಅನುಮಾನದ ಆಧಾರದ ಮೇಲೆ ಬಂಧನ ಅಥವಾ ಜೈಲಿನಲ್ಲಿ ಬಂಧನ.
- 7.6 ಭದ್ರತೆ, ಯಾವುದಾದರೂ ಇದ್ದರೆ, ಸೌಲಭ್ಯವು ಅಪಾಯದಲ್ಲಿದೆ ಅಥವಾ ಪರಿಣಾಮ ಬೀರುವುದನ್ನು ನಿಲ್ಲಿಸುತ್ತದೆ.
- 7.7 ಇಲ್ಲಿ ನಾನು ಮಾಡಿದ ಯಾವುದೇ ಪ್ರಾತಿನಿಧ್ಯಗಳು ಅಥವಾ ಹೇಳಿಕೆಗಳು ಅಥವಾ ವಿವರಗಳು ಸುಳ್ಳು, ತಪ್ಪುದಾರಿಗಳೆಂದು ಅಥವಾ ತಪ್ಪಾಗಿದೆ ಎಂದು ಕಂಡುಬಂದರೆ.
- 7.8 ಯಾವುದೇ ನಿಯಮಗಳು ಮತ್ತು ಷರತ್ತುಗಳು, ಜವಾಬ್ದಾರಿಗಳು, ಮತ್ತು/ಅಥವಾ ಮಂಜೂರಾತಿ ಪತ್ರದಲ್ಲಿ ಒಳಗೊಂಡಿರುವ ಪ್ರಾತಿನಿಧ್ಯಗಳು, ಭದ್ರತಾ ದಾಖಲೆಗಳು, ಸಾಲದ ದಾಖಲೆಗಳು ಇತ್ಯಾದಿಗಳ ಉಲ್ಲಂಘನೆ.
- 7.9 ಸಾಲವನ್ನು ಮರುಪಾವತಿಸಲು ಅಥವಾ ಕಟ್ಟುಪಾಡುಗಳನ್ನು ಗೌರವಿಸುವ ನನ್ನ/ನಮ್ಮ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಥವಾ ಬ್ಯಾಂಕಿನ ಹಿತಾಸಕ್ತಿಗೆ ಹಾನಿಯುಂಟುಮಾಡುವ ಯಾವುದೇ ಸಂದರ್ಭಗಳು ಅಥವಾ ಘಟನೆಗಳು ಸಂಭವಿಸುವುದು.
- 7.10 ಅಡ ಇಟ್ಟ ವಸ್ತುಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥಿತ ವಂಚನೆಯನ್ನು ಪತ್ತೆಹಚ್ಚಿದ ನಂತರ.
- 7.11 ಮಾರುಕಟ್ಟೆ ಬೆಲೆಯಲ್ಲಿನ ಬದಲಾವಣೆ ಅಥವಾ ಇನ್ನಾವುದೇ ಕಾರಣದಿಂದ ಕಾಲಕಾಲಕ್ಕೆ ನಿಗದಿಪಡಿಸಿದಂತೆ ಅಡಮಾನದ ವಸ್ತುಗಳ ಮೌಲ್ಯವು ಅಗತ್ಯವಿರುವ ಮಾರ್ಜಿನ್‌ಗಿಂತ ಕಡಿಮೆಯಾದಲ್ಲಿ, ಮೇಲಿನ ಯಾವುದಾದರೂ ಸಂಭವಿಸಿದಾಗ, ಸಾಲದಾತನು ಇದನ್ನು ಮಾಡಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಒಪ್ಪಿಕೊಳ್ಳುತ್ತೇನೆ ಮತ್ತು ಸ್ವೀಕರಿಸುತ್ತೇನೆ:
- ಬಡ್ಡಿ ಮತ್ತು ವಹಿವಾಟಿನ ದಾಖಲೆಗಳ ಪ್ರಕಾರ ಪಾವತಿಸಬೇಕಾದ ಎಲ್ಲಾ ಮೊತ್ತಗಳೊಂದಿಗೆ ಸೌಲಭ್ಯದ ಬಾಕಿ ಉಳಿದಿರುವ ಮೊತ್ತವನ್ನು ತಕ್ಷಣವೇ ಪಾವತಿಸಲು ನನ್ನನ್ನು ಕರೆಯಬಹುದು;
 - ಸೌಲಭ್ಯಕ್ಕೆ ಸಂಬಂಧಿಸಿದಂತೆ ನನ್ನ ಕಡೆಯಿಂದ ಯಾವುದೇ ಕ್ರಿಯೆ ಅಥವಾ ಡೀಫಾಲ್ಟ್‌ನಿಂದಾಗಿ ಸಾಲದಾತನಿಗೆ ಉಂಟಾದ ಎಲ್ಲಾ ಕ್ಲೇಮ್‌ಗಳು, ವೆಚ್ಚಗಳು, ನಷ್ಟಗಳು ಮತ್ತು ವೆಚ್ಚಗಳನ್ನು ಪಾವತಿಸಲು ನನ್ನನ್ನು ಕರೆಯಬಹುದು ಮತ್ತು/ಅಥವಾ ಬಾಕಿಯಿರುವ ಬಾಕಿಗಳ ವಸೂಲಾತಿಗಾಗಿ (ಕಾನೂನು/ಅಟಾರ್ನಿ ಶುಲ್ಕವೂ ಸೇರಿದಂತೆ) ಮತ್ತು/ಅಥವಾ ವಹಿವಾಟಿನ ದಾಖಲೆಗಳ ಅಡಿಯಲ್ಲಿ ಯಾವುದೇ ನಿಯಮಗಳು ಮತ್ತು ಷರತ್ತುಗಳ ನನ್ನ ವೈಫಲ್ಯದ ಕಾರಣ.
 - ಅಡಮಾನದ ವಸ್ತುಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿ.
- 7.12 ಮಂಜೂರಾತಿ ಪತ್ರದಲ್ಲಿ ಬ್ಯಾಂಕ್ ನಿರ್ದಿಷ್ಟಪಡಿಸಿದ ಇತರ ಘಟನೆ ಅಥವಾ ಇನ್ನಾವುದೇ ಸಂದರ್ಭದಲ್ಲಿ, ಸಾಲಗಾರನು ಬಾಕಿಗಳನ್ನು ಸರಿಯಾಗಿ ಮರುಪಾವತಿಸುವಲ್ಲಿ/ ಪಾವತಿಸುವಲ್ಲಿ ಅಥವಾ ಅದರ ಯಾವುದೇ ಭಾಗವನ್ನು ಪಾವತಿಸುವಲ್ಲಿ ಮತ್ತು/ಅಥವಾ ಸಾಲಗಾರ/ಒಡನಾಡಿ ಮಾಡುವಲ್ಲಿ ವಿಫಲವಾದರೆ ಅಥವಾ ಪ್ರತಿಜ್ಞೆ ಒಪ್ಪಂದ/ವಹಿವಾಟು/ಸೌಲಭ್ಯ ದಾಖಲೆಯ ನಿಬಂಧನೆಗಳಿಗೆ ಅನುಗುಣವಾಗಿ ತನ್ನ ಬಾಧ್ಯತೆಗಳನ್ನು ನಿರ್ವಹಿಸುವಲ್ಲಿ ವಿಫಲವಾದರೆ, ಸಾಲಗಾರ/ಒಡನಾಡಿ ಮಾಡುವವರ ಯಾವುದೇ ಒಪ್ಪಿಗೆ ಅಥವಾ ಸಮ್ಮತಿಯ ಅವಶ್ಯಕತೆಯಿಲ್ಲದೆ, ಬ್ಯಾಂಕ್ ಈ ಕೆಳಗಿನ ಎಲ್ಲವನ್ನೂ ಅಥವಾ ಯಾವುದನ್ನಾದರೂ ಮಾಡಲು ಅರ್ಹವಾಗಿರುತ್ತದೆ:
- ಯಾವುದೇ ಘಟನೆ ಸಂಭವಿಸಿದ ನಂತರ, ಬಾಕಿಗಳನ್ನು ತಕ್ಷಣವೇ ಪಾವತಿಸಬೇಕಾಗುತ್ತದೆ ಮತ್ತು ಸಾಲ ಸೌಲಭ್ಯವನ್ನು ಮರುಪಡೆಯಲು ಬ್ಯಾಂಕ್ ಸಂಪೂರ್ಣವಾಗಿ ಅರ್ಹವಾಗಿರುತ್ತದೆ.
 - ಅಡಮಾನ ಮನವಿ ಮಾಡಿ ಮತ್ತು ಜಾರಿಗೊಳಿಸಿ;
 - ಎಲ್ಲಾ ಅಥವಾ ಯಾವುದೇ ಅಡಮಾನ ಮಾಡಿದ ಸರಕುಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಅಥವಾ ಅಂತಹ ರೀತಿಯಲ್ಲಿ, ಅಂತಹ ಬೆಲೆಗೆ ಮತ್ತು ಅಂತಹ ನಿಯಮಗಳ ಮೇಲೆ ಮತ್ತು ಬ್ಯಾಂಕ್ ಸೂಕ್ತವೆಂದು ಭಾವಿಸುವಂತಹ ಷರತ್ತುಗಳಿಗೆ ಒಳಪಟ್ಟು ಮಾರಾಟ ಮಾಡಲಾಗುತ್ತದೆ ಅಥವಾ ವಿಲೇವಾರಿ ಮಾಡಲಾಗುತ್ತದೆ.
- ಬ್ಯಾಂಕಿನ ಸ್ವಾಧೀನದಲ್ಲಿರುವಾಗ ಅಥವಾ ಮಾರಾಟ, ಸಾಕ್ಷಾತ್ಕಾರ ಅಥವಾ ವಿಲೇವಾರಿ ಅಥವಾ ಇನ್ನಾವುದೇ ಸಂದರ್ಭದಲ್ಲಿ ಅಡವಿಟ್ಟು ಚಿನ್ನದ ಆಭರಣಗಳು/ಆಭರಣಗಳ ಮೌಲ್ಯದಲ್ಲಿನ ಯಾವುದೇ ನಷ್ಟ ಅಥವಾ ಸವಕಳಿಗೆ ಬ್ಯಾಂಕ್ ಯಾವುದೇ ರೀತಿಯಲ್ಲಿ ಜವಾಬ್ದಾರನ್ನಾಗಿರುವುದಿಲ್ಲ. ಅಡವಿಟ್ಟು ಚಿನ್ನದ ಆಭರಣಗಳು/ಆಭರಣಗಳ ಅಂತಹ ಆಹ್ವಾನ ಮತ್ತು ಮಾರಾಟವು ಸಾಲಗಾರನ/ಅಧಿಪತಿಯ ವೆಚ್ಚಕ್ಕೆ ಮತ್ತು ಅಂತಹ ಆಹ್ವಾನದಿಂದ ಉಂಟಾಗುವ ಯಾವುದೇ ಕೊರತೆಗೆ ಮತ್ತು ಅವನ/ಅದರ ಏಕೈಕ ವೆಚ್ಚಗಳು, ಅಪಾಯಗಳು ಮತ್ತು ಜವಾಬ್ದಾರಿಯಲ್ಲಿ ಸಾಲಗಾರ / ವಾಗ್ದಾನದಾರರಿಂದ ಮಾರಾಟವನ್ನು ಬ್ಯಾಂಕ್‌ಗೆ ಉತ್ತಮಗೊಳಿಸಲಾಗುತ್ತದೆ.
- 7.13 ಬ್ಯಾಂಕಿನ ಪೂರ್ವ ಲಿಖಿತ ಸಮ್ಮತಿಯಿಲ್ಲದೆ ಯಾವುದೇ ಶುಲ್ಕ, ಹೊಣೆಗಾರಿಕೆ, ಅಡಮಾನ ಅಥವಾ ಅಡ ಇಟ್ಟ ವಸ್ತುಗಳ ಮೇಲೆ ಯಾವುದೇ ಹೊಣೆಗಾರಿಕೆಯನ್ನು ರಚಿಸಲು ನಾನು ಮಾಡಿದ ಯಾವುದೇ ಪ್ರಯತ್ನ.
- 7.14 ಮೌಲ್ಯಮಾಪಕ ಮತ್ತು ನನ್ನ ನಡುವೆ ಯಾವುದಾದರೂ ಒಡಂಬಡಿಕೆಯು ಚಿನ್ನದ ಆಭರಣಗಳ ವಂಚನೆಯ ಮತ್ತು ಮೌಲ್ಯಮಾಪನದಲ್ಲಿ ದೋಷ ಕಂಡುಬಂದಲ್ಲಿ ಅಥವಾ ಬ್ಯಾಂಕ್ ಈ ವಿಷಯದಲ್ಲಿ ಸಮಂಜಸವಾದ ಅನುಮಾನವಿದ್ದಲ್ಲಿ.
- 7.15 ನನ್ನ ವಿರುದ್ಧ ಯಾವುದೇ ಅಟ್ಯಾಚ್‌ಮೆಂಟ್, ತೊಂದರೆ, ಜಾರಿ ಪ್ರಕ್ರಿಯೆ ಅಥವಾ ಇತರ ಪ್ರಕ್ರಿಯೆ ಅಥವಾ ಯಾವುದೇ ಭದ್ರತೆಯನ್ನು ಜಾರಿಗೊಳಿಸಿದರೆ/ವಿಧಿಸಲಾದರೆ.
- 7.16 ಮಾರುಕಟ್ಟೆ ಬೆಲೆಯಲ್ಲಿನ ಬದಲಾವಣೆ ಅಥವಾ ಯಾವುದೇ ಕಾರಣದಿಂದ ಕಾಲಕಾಲಕ್ಕೆ ನಿಗದಿಪಡಿಸಿದಂತೆ ಅಡ ಇಟ್ಟ ವಸ್ತುಗಳ ಮೌಲ್ಯವು ಅಗತ್ಯವಿರುವ ಮಾರ್ಜಿನ್‌ಗಿಂತ ಕಡಿಮೆಯಾದರೆ.
- 7.17 ನನಗೆ 7 ವರ್ಷದ ದಿನಗಳ ಸೂಚನೆಯನ್ನು ನೀಡಿದ ನಂತರ ಭಾರತೀಯ ಒಪ್ಪಂದ ಕಾಯಿದೆ 1872ರ ಕಲಂ 176ರ ಉದ್ದೇಶಗಳಿಗಾಗಿ ಸಮಂಜಸವಾದ ಅವಧಿ ಎಂದು ನಾನು ಒಪ್ಪುತ್ತೇನೆ, ದಿನಪತ್ರಿಕೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಜಾಹೀರಾತು ಮತ್ತು ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಮತ್ತೊಂದು ಜಾಹೀರಾತನ್ನು ನೀಡುವ ಮೂಲಕ ಬ್ಯಾಂಕ್ ಹರಾಜು ನಡೆಸುತ್ತದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ. ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ,

- ಹರಾಜಿನ ಸಮಯದಲ್ಲಿ ಚಿನ್ನದ ಬೆಲೆಯನ್ನು ಇಂಡಿಯಾ ಬುಲಿಯನ್ ಮತ್ತು ಜುವೆಲ್ಸ್ ಅಸೋಸಿಯೇಷನ್ ಲಿಮಿಟೆಡ್ [ಹಿಂದೆ ಇದನ್ನು ಬಾಂಬೆ ಬುಲಿಯನ್ ಅಸೋಸಿಯೇಷನ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು (ಬಿಬಿಎ)] ನೀಡಿದ 22 ಕ್ಯಾರಟ್ ಚಿನ್ನದ ದರದ ಹಿಂದಿನ 30 ದಿನಗಳ ಸರಾಸರಿ ಮುಕ್ತಾಯದ ಬೆಲೆಯನ್ನು ಪರಿಗಣಿಸಲಾಗುತ್ತದೆ.
- ಹರಾಜು ಬೆಲೆಯು ಬ್ಯಾಂಕಿನ ವಿವೇಚನೆಯ ಆಧಾರದ ಮೇಲೆ ಬ್ಯಾಂಕಿನ ಆಂತರಿಕ ನೀತಿಯಾಗಿರಬೇಕು, ಹರಾಜಿಗೆ ಅಗತ್ಯವಿರುವ ಕನಿಷ್ಠ 2 ಬಿಡ್‌ದಾರರು ಮತ್ತು ಹೆಚ್ಚಿನ ಬಿಡ್ ಅನ್ನು ಬ್ಯಾಂಕ್ ಸ್ವೀಕರಿಸಬೇಕು

7.18 ವಾಗ್ಡಾನ ಮಾಡಿದ ಲೇಖನಗಳನ್ನು ಸಾರ್ವಜನಿಕ ಹರಾಜಿಗೆ ಒಳಪಡಿಸುವ ಉದ್ದೇಶದ ಬಗ್ಗೆ ನೋಂದಾಯಿತ ಪತ್ರ/ಕೊರಿಯರ್ ಸೇವೆ, ಎಸ್‌ಎಂಎಸ್ ಅಥವಾ ದೂರವಾಣಿ ಅಥವಾ ವೈಯಕ್ತಿಕ ಮಾಹಿತಿ ಅಥವಾ ಇಮೇಲ್ ಮೂಲಕ ಅಥವಾ ಯಾವುದೇ ಇತರ ಸಂವಹನ ವಿಧಾನದ ಮೂಲಕ ನನಗೆ ತಿಳಿಸಲಾಗುವುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪಿಕೊಳ್ಳುತ್ತೇನೆ.

7.19 ಬ್ಯಾಂಕ್ ಮತ್ತು/ಅಥವಾ ಅದರ ಏಜೆಂಟ್‌ಗಳು ನನಗೆ/ನಮಗೆ ಬ್ಯಾಂಕ್‌ನಿಂದ ಒದಗಿಸಲಾದ ವಿವಿಧ ಉತ್ಪನ್ನಗಳು, ಕೊಡುಗೆಗಳು ಮತ್ತು ಸೇವೆಗಳ ಮಾಹಿತಿಯನ್ನು ಯಾವುದೇ ವಿಧಾನದ ಮೂಲಕ (ದೂರವಾಣಿ ಕರೆಗಳು, ಎಸ್‌ಎಂಎಸ್/ಇಮೇಲ್‌ಗಳು, ಪತ್ರಗಳು ಇತ್ಯಾದಿ ಸೇರಿದಂತೆ) ಒದಗಿಸುವುದಕ್ಕೆ ನಾನು/ಆಕ್ಷೇಪಣೆ ಹೊಂದಿಲ್ಲ ಮತ್ತು ಮೇಲಿನ ಉದ್ದೇಶಕ್ಕಾಗಿ ಬ್ಯಾಂಕ್ ಮತ್ತು/ಅಥವಾ ಅದರ ಏಜೆಂಟ್‌ಗಳಿಗೆ ಅಧಿಕಾರ ನೀಡುತ್ತೇನೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮೂಲಕ "ನ್ಯಾಷನಲ್ ಡು ನಾಟ್ ಕಾಲ್ ರಿಜಿಸ್ಟ್ರಿ" ನಲ್ಲಿ ಉಲ್ಲೇಖಿಸಲಾದ ಅಪೇಕ್ಷಿಸದ ಸಂವಹನಕ್ಕೆ ಸಂಬಂಧಿಸಿದ ಕಾನೂನುಗಳು ನನಗೆ ಅಂತಹ ಮಾಹಿತಿ/ಸಂವಹನಕ್ಕೆ ಅನ್ವಯಿಸುವುದಿಲ್ಲ ಎಂದು ನಾನು ದೃಢೀಕರಿಸುತ್ತೇನೆ.

7.20 ಬ್ಯಾಂಕ್ ನೀಡಿದ ಮಾರ್ಗಸೂಚಿಗಳ ಪ್ರಕಾರ ಹರಾಜು ನಡೆಸಲಾಗುವುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.

7.21 ಅಡ ಇಟ್ಟ ವಸ್ತುಗಳ ಮಾರಾಟದಿಂದ ಬರುವ ಆದಾಯವನ್ನು ಸಾಲದ ಅಡಿಯಲ್ಲಿ ಬಾಕಿಗಳ ಮರುಪಾವತಿಗೆ ಬಳಸಲಾಗುವುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ. ಒಂದು ವೇಳೆ ಅರಿತುಕೊಂಡ ಆದಾಯವು ಬಾಕಿ ಮೊತ್ತವನ್ನು ಪೂರೈಸಲು ಸಾಕಷ್ಟಿಲ್ಲದಿದ್ದರೆ, ನನ್ನಿಂದ ಬಾಕಿ ಮೊತ್ತವನ್ನು ಕೈಗೂಡಿಸಿಕೊಳ್ಳುವುದು ಅಗತ್ಯವೆಂದು ಭಾವಿಸಬಹುದಾದಂತಹ ಇತರ ಮತ್ತು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ. ಆದಾಗ್ಯೂ, ಕೈಗೂಡಿಸಿಕೊಂಡ ಮೊತ್ತವು ಬಾಕಿಯಿರುವ ಒಟ್ಟು ಮೊತ್ತಕ್ಕಿಂತ ಹೆಚ್ಚಿದ್ದರೆ, ಅನ್ವಯವಾಗುವ ಎಲ್ಲಾ ಬಾಕಿಗಳನ್ನು ಸರಿಹೊಂದಿಸಿದ ನಂತರ ಹೆಚ್ಚುವರಿ ಮೊತ್ತವನ್ನು ನನಗೆ ಮರುಪಾವತಿಸಲಾಗುತ್ತದೆ.

7.22 ಡೀಫಾಲ್ಟ್‌ನ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮ ಸೇರಿದಂತೆ ಸಾರ್ವಜನಿಕ ಡೊಮೇನ್‌ನಲ್ಲಿ ನನ್ನ ಮತ್ತು ನನ್ನ ಡೀಫಾಲ್ಟ್ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲು ಅಥವಾ ಪ್ರಕಟಿಸಲು ಬ್ಯಾಂಕ್ ಅನರ್ಹ ಹಕ್ಕನ್ನು ಹೊಂದಿರುತ್ತದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.

7.23 ಯಾವುದೇ ಕಾನೂನು ಅಥವಾ ಒಪ್ಪಂದದ ಅಡಿಯಲ್ಲಿ ಲಭ್ಯವಿರುವ ಯಾವುದೇ ಹಕ್ಕುಗಳನ್ನು ಜಾರಿಗೊಳಿಸಿ.

8. ಹೆಚ್ಚುವರಿ ಸೌಲಭ್ಯಗಳು:

8.1 ಆನ್‌ಲೈನ್ ಸುರಕ್ಷಿತ ಪ್ಲಾಟ್‌ಫಾರ್ಮ್‌ಗಳನ್ನು (ಆನ್‌ಲೈನ್ ಲೋನ್) ಬಳಸಿಕೊಂಡು ಅಥವಾ ಬ್ಯಾಂಕಿನ ಟೋಲ್-ಫ್ರೀ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ನಾನು ಹೆಚ್ಚಿನ/ಹೆಚ್ಚುವರಿ ಸೌಲಭ್ಯಗಳಿಗಾಗಿ (ಅಂತಹ ಹೆಚ್ಚುವರಿ ಸಾಲ(ಗಳು) ಪ್ರತಿಜ್ಞೆಯನ್ನು ಮುಂದುವರಿಸಲು) ಅರ್ಜಿ ಸಲ್ಲಿಸಬಹುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ. ಬ್ಯಾಂಕ್ ತನ್ನ ವಿವೇಚನೆಯಿಂದ ಅಂತಹ ಹೆಚ್ಚುವರಿ ಸಾಲವನ್ನು ಗ್ರಾಹಕನು ಬ್ಯಾಂಕಿನ ಕ್ರೆಡಿಟ್ ನಿಯತಾಂಕಗಳನ್ನು ಅನುಸರಿಸಲು ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳು/ಮಾಹಿತಿಗಳನ್ನು ಸಲ್ಲಿಸಲು ಒಳಪಟ್ಟಿರುತ್ತದೆ.

8.2 ಬ್ಯಾಂಕಿನಿಂದ ಕಾಲಕಾಲಕ್ಕೆ ನಾನು ಪಡೆಯುವ ಯಾವುದೇ ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ, ವಾಗ್ಡಾನ ಮಾಡಿದ ಲೇಖನಗಳು ಮತ್ತು ಅದರ ಮಾರಾಟದ ಯಾವುದೇ ಆದಾಯಕ್ಕೆ ಸಂಬಂಧಿಸಿದಂತೆ ಬ್ಯಾಂಕಿಗೆ ಹೊಣೆಗಾರಿಕೆಯ ಹಕ್ಕನ್ನು ಹೊಂದಿರುತ್ತದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪುತ್ತೇನೆ.

9. ಮೈಚುರಿಟಿ (ಮುಕ್ತಾಯ) ಮತ್ತು ನವೀಕರಣ:

9.1 ಮುಕ್ತಾಯದ ನಂತರ, ನಾನು/ನಾವು ಸಾಲವನ್ನು ಬಡ್ಡಿಯೊಂದಿಗೆ ಮರುಪಾವತಿಸುತ್ತೇವೆ ಮತ್ತು ನಾನು/ನಾವು ಬ್ಯಾಂಕ್‌ಗೆ ಪಾವತಿಸಬೇಕಾದ ಇತರ ಬಾಕಿಗಳನ್ನು ("ಬಾಕಿ") ಅಥವಾ ನಾನು/ನಾವು ಯಾವುದೇ ಸಮಯದಲ್ಲಿ ಸಾಲ ನವೀಕರಣ/ವರ್ಧನೆಗಾಗಿ ವಿನಂತಿಸಬಹುದು ಬ್ಯಾಂಕ್ ತನ್ನ ಸ್ವಂತ ಮತ್ತು ಸಂಪೂರ್ಣ ವಿವೇಚನೆಯಿಂದ ನನಗೆ/ನಮಗೆ ನೀಡಬಹುದು, ಬ್ಯಾಂಕಿನ ಪರವಾಗಿ ಚಿನ್ನದ ಭದ್ರತೆಯ ಮೇಲಿನ ಪ್ರತಿಜ್ಞೆಯ ಮುಂದುವರಿಕೆಗೆ ಒಳಪಟ್ಟಿರುತ್ತದೆ ಮತ್ತು ಅಂತಹ ಇತರ ಭದ್ರತೆಯನ್ನು ಒದಗಿಸಬಹುದು ಮತ್ತು ಅಂತಹ ನವೀಕರಣ/ವರ್ಧನೆಯ ಸಮಯದಲ್ಲಿ ಚಾಲ್ತಿಯಲ್ಲಿರುವ ತನ್ನ ನೀತಿಗಳ ಪ್ರಕಾರ ಬ್ಯಾಂಕ್ ಸೂಚಿಸಬಹುದಾದಂತಹ ಬಡ್ಡಿ ದರದಲ್ಲಿ ಅಂತಹ ವ್ಯತ್ಯಾಸ.

10. ಇತರ:

10.1 ಸಾಲಕ್ಕಾಗಿ ಅರ್ಜಿ ನಮೂನೆಯಲ್ಲಿ ನಾನು ಒದಗಿಸಿದ ವಿಳಾಸಕ್ಕೆ ಎಲ್ಲಾ ಸಂವಹನಗಳನ್ನು ಲಿಖಿತವಾಗಿ ಕಳುಹಿಸಲಾಗುವುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ. ವಿಳಾಸ ಅಥವಾ ಸಂಪರ್ಕ ವಿವರಗಳಲ್ಲಿ ಯಾವುದೇ ಬದಲಾವಣೆಯಾದಲ್ಲಿ, ಅದನ್ನು ತಕ್ಷಣವೇ ನಾನು ಬ್ಯಾಂಕ್‌ಗೆ ಲಿಖಿತವಾಗಿ ತಿಳಿಸಬೇಕು, ವಿಫಲವಾದರಲ್ಲಿ, ಈ ವಿಳಾಸಕ್ಕೆ ಕಳುಹಿಸಲಾದ ಬೇಡಿಕೆ ಸೂಚನೆಗಳು, ಹರಾಜು ಸೂಚನೆಗಳು ಇತ್ಯಾದಿ ಸೇರಿದಂತೆ ಎಲ್ಲಾ ಸಂವಹನಗಳನ್ನು ನನ್ನಿಂದ ಸ್ವೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.

10.2 ಈ ಸಾಲ ಒಪ್ಪಂದ/ನಿಯಮಗಳು ಮತ್ತು ಷರತ್ತುಗಳಿಂದ ಉಂಟಾಗುವ ಯಾವುದೇ ತಕರಾರು, ವಿವಾದ ಅಥವಾ ಕ್ಲೇಮ್‌ಗಳು ಅಥವಾ ಅದರಿಂದ ಹೊರಹೊಮ್ಮುವ ಯಾವುದೇ ಸಂಬಂಧಿತ ವಹಿವಾಟು ಅಥವಾ ಅದರ ಉಲ್ಲಂಘನೆ, ಮುಕ್ತಾಯ ಅಥವಾ ಅಮಾನ್ಯತೆಯನ್ನು ಮೊದಲು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ, 1996 ("ಕಾಯಿದೆ") ಅಡಿಯಲ್ಲಿ ಮಧ್ಯಸ್ಥಿಕೆಗೆ ಉಲ್ಲೇಖಿಸಲಾಗುತ್ತದೆ ಮತ್ತು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ, 1996 ರ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ "ಜ್ಯುಜಿಟಿಸ್ ಜಸ್ಟೀಸ್ ಟೆಕ್ನಾಲಜಿ ಲಿಮಿಟೆಡ್" ಎಂಬ ಸ್ವತಂತ್ರ ಮತ್ತು ತಟಸ್ಥ, ಮೂರನೇ ವ್ಯಕ್ತಿಯ ಸಂಸ್ಥೆಯಿಂದ ಆನ್‌ಲೈನ್ ವಿವಾದ ಪರಿಹಾರದ ವಿಧಾನದ ಮೂಲಕ ನಡೆಸಲಾಗುವುದು ಮತ್ತು ನಿರ್ವಹಿಸಲಾಗುತ್ತದೆ, ಮತ್ತು ಫಾಸ್ಟ್-ಟ್ರ್ಯಾಕ್ ಇ-ಆರ್ಟಿಟ್ರೇಶನ್‌ಗೆ ಅನ್ವಯವಾಗುವಂತೆ "ಜ್ಯುಜಿಟಿಸ್ ಜಸ್ಟೀಸ್ ಟೆಕ್ನಾಲಜಿ ಲಿಮಿಟೆಡ್" ನ ನಿಯಮಗಳು ಮತ್ತು ನಿಬಂಧನೆಗಳ ಜೊತೆಯಲ್ಲಿ, ಅಂತರ್ಜಾಲದಲ್ಲಿ ಲಭ್ಯವಿರುವ ಮತ್ತು ವೆಬ್‌ಸೈಟ್ arbitration.jupitice.com ನಲ್ಲಿ "ಜ್ಯುಜಿಟಿಸ್ ಜಸ್ಟೀಸ್ ಟೆಕ್ನಾಲಜಿ ಲಿಮಿಟೆಡ್" ನಿರ್ವಹಿಸುತ್ತದೆ.

ವಿವಾದವನ್ನು ನಿರ್ಣಯಿಸಲು ನೇಮಿಸಲಾದ ಮಧ್ಯಸ್ಥಿಕೆ ನ್ಯಾಯಮಂಡಳಿಯು ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆ, 1996 ಮತ್ತು "ಜ್ಯುಜಿಟಿಸ್ ಜಸ್ಟೀಸ್ ಟೆಕ್ನಾಲಜಿ ಲಿಮಿಟೆಡ್" ನ ನಿಯಮಗಳಿಗೆ ಅನುಸಾರವಾಗಿ ನೇಮಕಗೊಂಡ ಸ್ವತಂತ್ರ ಏಕೈಕ ಮಧ್ಯಸ್ಥಗಾರನನ್ನು ಒಳಗೊಂಡಿರುತ್ತದೆ. ಮಧ್ಯಸ್ಥಿಕೆ ಪ್ರಕ್ರಿಯೆಯು ಸ್ಥಾನವು ಗೌತಮ್ ಬುದ್ಧ ನಗರ, ಉತ್ತರ ಪ್ರದೇಶ, ಭಾರತವಾಗಿರುತ್ತದೆ. ಮಧ್ಯಸ್ಥಿಕೆಯ ಎಲ್ಲಾ ವೆಚ್ಚಗಳನ್ನು ಎರಡೂ ಪಕ್ಷಗಳು ಸಮಾನವಾಗಿ ಭರಿಸತಕ್ಕದ್ದು. ಎಲ್ಲಾ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಸಬೇಕು ಮತ್ತು ಮಧ್ಯಸ್ಥಿಕೆಯ ಕಾರ್ಯವಿಧಾನದ ಕಾನೂನು ಭಾರತೀಯ ಕಾನೂನಾಗಿರಬೇಕು.

ಮಧ್ಯಸ್ಥಿಕೆ ನ್ಯಾಯಾಧಿಕರಣದ ತೀರ್ಪು ಅಂತಿಮವಾಗಿರುತ್ತದೆ ಮತ್ತು ಪಕ್ಷಗಳ ಮೇಲೆ ಬದ್ಧವಾಗಿರುತ್ತದೆ. ಜುಜಿಸ್ಟೀಸ್ ಜಸ್ಟೀಸ್ ಟೆಕ್ನಾಲಜಿ ಲಿಮಿಟೆಡ್‌ನಿಂದ ಮಧ್ಯಸ್ಥಗಾರರ ಆಯ್ಕೆಯಲ್ಲಿ ಬ್ಯಾಂಕ್ ಯಾವುದೇ ನೇರ ಅಥವಾ ಪರೋಕ್ಷ ಪ್ರಭಾವವನ್ನು ಹೊಂದಿರುವುದಿಲ್ಲ."

- 10.3 ಗ್ರಾಹಕನ ಮರಣದ ಸಂದರ್ಭದಲ್ಲಿ, ಅಸಲು, ಬಡ್ಡಿ, ದಂಡದ ಬಡ್ಡಿ ಯಾವುದಾದರೂ ಇದ್ದರೆ ಮತ್ತು ಶುಲ್ಕಗಳು ಸೇರಿದಂತೆ ಸಂಪೂರ್ಣ ಬಾಕಿಗಳನ್ನು ವಸೂಲಿ ಮಾಡಿದ ನಂತರ ಮಾತ್ರ ಗ್ರಾಹಕ/ನಾಮಿನಿಯ ಮೂಲ ಕವೈಸಿ ದಾಖಲೆಗಳ ಪರಿಶೀಲನೆಯ ನಂತರ ಭದ್ರತಾ ವಸ್ತುಗಳನ್ನು ನಾಮಿನಿಗೆ ಬಿಡುಗಡೆ ಮಾಡಬೇಕು/ಹಸ್ತಾಂತರಿಸಬೇಕು (ಸಾಲದ ಮಂಜೂರಾತಿ ಸಮಯದಲ್ಲಿ ನೇಮಿಸಲಾಗುತ್ತದೆ).
- 10.4 ಬ್ಯಾಂಕ್ ತನ್ನ ಸ್ವಂತ ವಿವೇಚನೆಯಿಂದ ಯಾವುದೇ ಇತರ ಒಪ್ಪಂದಕ್ಕೆ ಪೂರ್ವಾಗ್ರಹವಿಲ್ಲದೆ, ಬ್ಯಾಂಕ್ ಅಥವಾ ಅದರ ಯಾವುದೇ ಸ್ವಾಧೀನದಲ್ಲಿರುವ ಅಧೀನ/ಅಂಗಸಂಸ್ಥೆ/ಅಸೋಸಿಯೇಟ್ ಕಂಪನಿ ನನಗೆ ಸೇರಿದ ಯಾವುದೇ ಇತರ ಹಣ, ಮೊತ್ತಗಳು, ಸಕ್ಕೊರಿಟಿಗಳು ಮತ್ತು ಇತರ ಆಸ್ತಿಯನ್ನು (ಒಂಟಿಯಾಗಿ ಅಥವಾ ಇತರರೊಂದಿಗೆ ಜಂಟಿಯಾಗಿ) ಅನ್ವಯಿಸಲು ಬ್ಯಾಂಕ್ ನನಗೆ ನೀಡಿದ ಯಾವುದೇ ಸಾಲದ ಅಡಿಯಲ್ಲಿ ಬಾಕಿಗಳನ್ನು ಪಾವತಿಸಲು ಸ್ವಾತಂತ್ರ್ಯವನ್ನು ಹೊಂದಿರುತ್ತದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 10.5 ಬ್ಯಾಂಕ್ ನನ್ನ ಬಾಕಿಗಳನ್ನು ಸಂಗ್ರಹಿಸಲು ಒಬ್ಬ ಅಥವಾ ಹೆಚ್ಚಿನ ವ್ಯಕ್ತಿಗಳನ್ನು ತೊಡಗಿಸಿಕೊಳ್ಳಲು ನನ್ನ ಏಕೈಕ ಅಪಾಯ ಮತ್ತು ವೆಚ್ಚದಲ್ಲಿ ಅರ್ಹತೆ ಹೊಂದಿದೆ ಮತ್ತು ಬ್ಯಾಂಕ್ ಸೂಕ್ತವೆನಿಸಿದ ರೀತಿಯಲ್ಲಿ ನನಗೆ ಸಂಬಂಧಿಸಿದ ಅಂತಹ ಮಾಹಿತಿ, ಸಂಗತಿಗಳು ಮತ್ತು ಅಂಕಿಅಂಶಗಳನ್ನು ಹಂಚಿಕೊಳ್ಳಲು ಅರ್ಹತೆ ಹೊಂದಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 10.6 ಬ್ಯಾಂಕ್ ಯಾವುದೇ ಸಮಯದಲ್ಲಿ, ಸಾಲದ ದಾಖಲೆಗಳ ಅಡಿಯಲ್ಲಿ ಅದರ ಎಲ್ಲಾ ಅಥವಾ ಯಾವುದೇ ಹಕ್ಕುಗಳು, ಪ್ರಯೋಜನಗಳು ಮತ್ತು ಕಟ್ಟುಪಾಡುಗಳನ್ನು ನಿಯೋಜಿಸಬಹುದು ಅಥವಾ ವರ್ಗಾಯಿಸಬಹುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 10.7 ಎಲ್ಲಾ ವಹಿವಾಟುಗಳನ್ನು ವ್ಯಾಪಾರದ ದಿನಗಳಲ್ಲಿ ಮಾತ್ರ ಸಾಲದಾತರ ನಿಯಮಿತ ಕೆಲಸದ ಸಮಯದ ನಡುವೆ ಮಾತ್ರ ಕಾರ್ಯಗತಗೊಳಿಸಲಾಗುವುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪುತ್ತೇನೆ.
- 10.8 ನನಗೆ ತಿಳಿಸುವ ಮೂಲಕ ನಿಯಮಗಳು ಮತ್ತು ಷರತ್ತುಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 10.9 ಒದಗಿಸಿದ ಸಾಲವನ್ನು ಬಳಸಿಕೊಳ್ಳುವ ಮೂಲಕ, ಇಲ್ಲಿ ಪಟ್ಟಿ ಮಾಡಲಾದ ನಿಯಮಗಳು ಮತ್ತು ಷರತ್ತುಗಳನ್ನು ನಾನು ಬೇಷರತ್ತಾಗಿ ಮತ್ತು ಬದಲಾಯಿಸಲಾಗದಂತೆ ಸ್ವೀಕರಿಸುತ್ತಿದ್ದೇನೆ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಬಹುದಾಗಿದೆ ಮತ್ತು ಎಲ್ಲಾ ಸಮಯದಲ್ಲೂ ಅವುಗಳಿಗೆ ಬದ್ಧರಾಗಿರುತ್ತೇನೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- 10.10 **ಎಫ್‌ಎಟಿಸಿಎ:** ನಾನು ಭಾರತದ ನಾಗರಿಕ ಮತ್ತು ಖಾಯಂ ನಿವಾಸಿ ಮತ್ತು ಭಾರತದ ತೆರಿಗೆ ಆಡಳಿತಕ್ಕೆ ಒಳಪಟ್ಟಿದ್ದೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಒಪ್ಪುತ್ತೇನೆ ಮತ್ತು ಈ ಮೂಲಕ ದೃಢೀಕರಿಸುತ್ತೇನೆ. **ಅಡಮಾನ:** ಸೌಲಭ್ಯವನ್ನು ಸುರಕ್ಷಿತವಾಗಿರಿಸಲು ಚಿನ್ನದ ಆಭರಣಗಳು/ಆಭರಣಗಳನ್ನು ಬ್ಯಾಂಕ್‌ನಲ್ಲಿ ರೇವಣಿ ಮಾಡಲಾಗಿದೆ ಮತ್ತು ವಾಗ್ಡಾನ ಮಾಡಿದ ಲೇಖನಗಳ ಚಿನ್ನದ ಘಟಕವನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಲಾಗುತ್ತದೆ.
- 10.11 **ಪ್ರತಿಜ್ಞೆ:** ಸಾಲವನ್ನು ಸುರಕ್ಷಿತಗೊಳಿಸಲು ಚಿನ್ನದ ಆಭರಣಗಳು/ಆಭರಣಗಳನ್ನು ಬ್ಯಾಂಕ್‌ನಲ್ಲಿ ರೇವಣಿ ಮಾಡಲಾಗಿದೆ ಮತ್ತು ವಾಗ್ಡಾನ ಮಾಡಿದ ಲೇಖನಗಳ ಚಿನ್ನದ ಘಟಕವನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಲಾಗುತ್ತದೆ. ಬ್ಯಾಂಕ್‌ನ ವೆಬ್‌ಸೈಟ್ www.shivalikbank.com ನಲ್ಲಿ ಲಭ್ಯವಿರುವ ಬ್ಯಾಂಕಿನ "ನ್ಯಾಯಯುತ ಅಭ್ಯಾಸ ಪಾಲಿಸಿ" ಗೆ ಅನುಗುಣವಾಗಿ ಈ ಸಾಲವನ್ನು ಮಂಜೂರು ಮಾಡಲಾಗಿದೆ. ದಯವಿಟ್ಟು ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನ್ಯಾಯೋಚಿತ ಅಭ್ಯಾಸ ಪಾಲಿಸಿಗೆ ಹೋಗಿ: <http://www.shivalikbank.com/policy/Fair-Lending - Practice-Code-Policy.pdf>
11. ಗ್ರಾಹಕನು ನಿಗದಿತ ದಿನಾಂಕದಂದು ಅಥವಾ ಮೊದಲು ಮಾಸಿಕ ಕಂತು ಪಾವತಿಗಳನ್ನು ಮಾಡುವ ಮೂಲಕ ತಮ್ಮ ಬಾಧ್ಯತೆಯನ್ನು ಪೂರೈಸುವ ಸಂದರ್ಭದಲ್ಲಿ, ಆ ನಿರ್ದಿಷ್ಟ ತಿಂಗಳಿಗೆ ಅನ್ವಯವಾಗುವ ಬಡ್ಡಿ ದರವನ್ನು 'ರಿಬೇಟ್' ಅಡಿಯಲ್ಲಿ ಕೆಳಗಿನ ಕೋಷ್ಟಕದಲ್ಲಿ ಉಲ್ಲೇಖಿಸಿದಂತೆ ವಾರ್ಷಿಕ ನಿರ್ದಿಷ್ಟ ಶೇಕಡಾವಾರು ದರಕ್ಕೆ ಇಳಿಸಲಾಗುತ್ತದೆ. ಆದಾಗ್ಯೂ, ಗ್ರಾಹಕನು ನಿಗದಿತ ದಿನಾಂಕದಂದು ಅಥವಾ ಮೊದಲು ಪಾವತಿಯನ್ನು ಮಾಡಲು ವಿಫಲವಾದರೆ, ಸಾಲ ಮಂಜೂರಾತಿ ಸಮಯದಲ್ಲಿ ವಾರ್ಷಿಕವಾಗಿ ಅನ್ವಯವಾಗುವ ಪ್ರಮಾಣಿತ ಬಡ್ಡಿ ದರವು ಅನ್ವಯಿಸುತ್ತದೆ. ಉದಾಹರಣೆಗೆ, ಗ್ರಾಹಕರಿಗೆ ಶೇಕಡಾ 20% ವಾರ್ಷಿಕ ಬಡ್ಡಿದರವನ್ನು ₹70,000 ಸಾಲದ ಮೊತ್ತಕ್ಕೆ ನೀಡಲಾಗುತ್ತದೆ ಮತ್ತು ಗ್ರಾಹಕರು ದಿಯು ದಿನಾಂಕಕ್ಕಿಂತ ಮೊದಲು ತೀರಿಸುತ್ತಾರೆ ಎನ್ನುವುದಾದರೆ, ಅವರು ಶೇಕಡಾ 6% ವಾರ್ಷಿಕ ಬಡ್ಡಿದರದ ರಿಯಾಯಿತಿಗೆ ಅರ್ಹರಾಗುತ್ತಾರೆ, ಇದರಿಂದ ಶುದ್ಧ ಪರಿಣಾಮಕಾರ ಬಡ್ಡಿದರ ಶೇಕಡಾ 14% ಆಗಿರುತ್ತದೆ. ಈ ನಿಬಂಧನೆಯು ಸಕಾಲಿಕ ಪಾವತಿಗಳನ್ನು ಉತ್ತೇಜಿಸಲು ಮತ್ತು ಗ್ರಾಹಕನಿಗೆ ಸೂಕ್ತವಾದ ಆರ್ಥಿಕ ನಿಯಮಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಒಮ್ಮೆ ಸಾಲದ ಅವಧಿ ಮುಗಿದರೆ, ಗ್ರಾಹಕನು ಉಳಿದ ಸಾಲದ ಅವಧಿಗೆ ರಿಯಾಯಿತಿಗೆ ಅರ್ಹನಾಗಿರುವುದಿಲ್ಲ.

ಅವಧಿ ಸಾಲಗಳ ಸ್ವರೂಪದಲ್ಲಿ ಸಾಲಗಳು	ಶೇಕಡಾವಾರು ರಿಯಾಯಿತಿ ವಾರ್ಷಿಕವಾಗಿ
< = 75,000	6.00%
> 75,000 ಮತ್ತು < = 1,25,000	6.60%
> 1,25,000 ಮತ್ತು < = 2,00,000	7.80%
> 2,00,000 ಮತ್ತು < = 5,00,000	9.00%
> 5,00,000 ಮತ್ತು < = 10,00,000	10.80%
> 10,00,000 ಮತ್ತು < = 20,00,000	11.40%
>> 20,00,000	12.00%

12. ಆಸ್ತಿ ವರ್ಗೀಕರಣ

12ನೇ ನವೆಂಬರ್ 2021 ರ ದಿನಾಂಕದ "ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಮುಂಗಡಗಳಿಗೆ ಸಂಬಂಧಿಸಿದ ನಿಬಂಧನೆಗಳ ಮೇಲಿನ ವಿವೇಚನಾಶೀಲ ಮಾನದಂಡಗಳು - ಸ್ಪಷ್ಟೀಕರಣಗಳು" ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಸೂಚನೆ, ಗ್ರಾಹಕನಾದ ನಾನು, ಈ ಕೆಳಗಿನ ಸಾಲದ ವರ್ಗೀಕರಣ ರಚನೆಯನ್ನು ಗಮನಿಸಬೇಕು:

ವರ್ಗೀಕರಣ	ಡಿಪಿಡಿ ಬಕೆಟ್	ಶ್ರೇಣಿವಿವರಣೆ
ಎಸ್‌ಎಂಎ-0	30 ದಿನಗಳವರೆಗೆ	ಸಾಲದ ಖಾತೆಯ ಅಂತಿಮ ದಿನಾಂಕ ಮಾರ್ಚ್ 31, 2021 ಆಗಿದ್ದರೆ ಮತ್ತು ಈ ದಿನಾಂಕದ ದಿನದ ಅಂತ್ಯದ ಪ್ರಕ್ರಿಯೆಯ ಮೂದಲು ಪೂರ್ಣ ಬಾಕಿಗಳನ್ನು ಸ್ವೀಕರಿಸದಿದ್ದರೆ, ಮಿತಿಮೀರಿದ ದಿನಾಂಕವು ಮಾರ್ಚ್ 31, 2021 ಆಗಿರುತ್ತದೆ, ಇದನ್ನು ಮಾರ್ಚ್ 31, 2021 ರಂದು ಎಸ್‌ಎಂಎ-0 ಎಂದು ಟ್ಯಾಗ್ ಮಾಡಲಾಗುತ್ತದೆ.
ಎಸ್‌ಎಂಎ-1	30 ದಿನಗಳಿಗಿಂತ ಹೆಚ್ಚು ಮತ್ತು 60 ದಿನಗಳವರೆಗೆ	ಮೇಲಿನವುಗಳಿಂದ ಮುಂದುವರಿಯುತ್ತಾ, ಖಾತೆಯ ಮಿತಿಮೀರಿದ ಅವಧಿಯನ್ನು ಮುಂದುವರಿಸಿದರೆ, ಏಪ್ರಿಲ್ 30, 2021 ರಂದು ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸುವಾಗ, ಅಂದರೆ, ನಿರಂತರವಾಗಿ ಮಿತಿಮೀರಿದ 30 ದಿನಗಳು ಪೂರ್ಣಗೊಂಡ ನಂತರ ಅದನ್ನು ಎಸ್‌ಎಂಎ-1 ಎಂದು ಟ್ಯಾಗ್ ಮಾಡಲಾಗುತ್ತದೆ.
ಎಸ್‌ಎಂಎ-2	60 ದಿನಗಳಿಗಿಂತ ಹೆಚ್ಚು ಮತ್ತು 90 ದಿನಗಳವರೆಗೆ	ಮೇಲಿನವುಗಳಿಂದ ಮುಂದುವರಿಯುತ್ತಾ, ಖಾತೆಯ ಮಿತಿಮೀರಿದ ಅವಧಿಯನ್ನು ಮುಂದುವರಿಸಿದರೆ, ಮೇ 30, 2021 ರಂದು ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸುವಾಗ, ಅಂದರೆ, ನಿರಂತರವಾಗಿ ಮಿತಿಮೀರಿದ 90 ದಿನಗಳು ಪೂರ್ಣಗೊಂಡ ನಂತರ ಅದನ್ನು ಎಸ್‌ಎಂಎ-2 ಎಂದು ಟ್ಯಾಗ್ ಮಾಡಲಾಗುತ್ತದೆ.
ಅನುತ್ತಾದಕ ಆಸ್ತಿ (ಎನ್.ಪಿ.ಎ)	90 ದಿನಗಳಿಗಿಂತ ಹೆಚ್ಚು	ಮೇಲಿನವುಗಳಿಂದ ಮುಂದುವರಿಯುತ್ತಾ, ಮತ್ತು ಇನ್ನೂ ಮಿತಿಮೀರಿದ ಮುಂದುವರಿದರೆ, ಜೂನ್ 29, 2021 ರಂದು ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸುವಾಗ ಅದನ್ನು ಎನ್.ಪಿ.ಎ ಎಂದು ವರ್ಗೀಕರಿಸಲಾಗುತ್ತದೆ. ಒಮ್ಮೆ ಖಾತೆಗಳು ಎನ್.ಪಿ.ಎ ಆಗಿದ್ದರೆ, ಅಂದರೆ, 90 ದಿನಗಳವರೆಗೆ ಬಾಕಿ ಉಳಿದಿದ್ದರೆ, ಅದು ಎಲ್ಲಾ ಮಿತಿಮೀರಿದ ಮೂತ್ತವನ್ನು ತೆರವುಗೊಳಿಸುವವರೆಗೆ ಎನ್.ಪಿ.ಎ ಎಂದು ಟ್ಯಾಗ್ ಮಾಡಲಾಗುತ್ತದೆ ಮತ್ತು ಅದರ ಡಿಪಿಡಿ 0 ಆಗುತ್ತದೆ. ಮಾಡಿದ ಯಾವುದೇ ಭಾಗಶಃ ಪಾವತಿಗಳು ಎನ್.ಪಿ.ಎ ಸ್ಥಿತಿಯನ್ನು ಬದಲಾಯಿಸುವುದಿಲ್ಲ.

*ಮಿತಿಮೀರಿದ ಮೂತ್ತವು ಬಡ್ಡಿ ಬಾಕಿ ಅಥವಾ ಅಸಲು ಮತ್ತು ಮರುಪಾವತಿ ಷೆಡ್ಯೂಲ್ ಪ್ರಕಾರ ಬಾಕಿಯಿರುವ ಬಡ್ಡಿಯಾಗಿದೆ.

13. ನನ್ನ ಅಪ್ಪಿಕೇಶನ್ ವಿವರಗಳು, ವೈಯಕ್ತಿಕ ಡೇಟಾ ಮತ್ತು ನನ್ನ ಬಗ್ಗೆ ಸೂಕ್ತ ಮಾಹಿತಿಯನ್ನು ಸಂಗ್ರಹಿಸಲು, ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ನಿಮ್ಮ ಗ್ರಾಹಕರ (ಕೆಪೈಸಿ) ಕ್ರೆಡಿಟ್ ಮಾಹಿತಿಯನ್ನು ತಿಳಿಯಲು ಸಂಬಂಧಿಸಿದ ಮಾಹಿತಿ, ಪೇಪರ್‌ಗಳು ಮತ್ತು ಡೇಟಾ, ಮತ್ತು ನನ್ನ ಬಗ್ಗೆ/ನನಗೆ ಸಂಬಂಧಿಸಿದ ಅಥವಾ ಬ್ಯಾಂಕಿನಿಂದ ಸಂಬಂಧಿತವೆಂದು ಪರಿಗಣಿಸಬಹುದಾದಂತಹ ಯಾವುದೇ ಇತರ ಮಾಹಿತಿ (ಒಟ್ಟಾರ್, "ಮಾಹಿತಿ") ಯನ್ನು ನೀಡಲು ನಾನು/ನಾವು ಬ್ಯಾಂಕಿಗೆ (ಸ್ವತಃ ಅಥವಾ ಅದರ ಯಾವುದೇ ಸೇವಾ ಪೂರೈಕೆದಾರರ ಮೂಲಕ ಕಾರ್ಯನಿರ್ವಹಿಸುತ್ತಿರುವ ಮತ್ತು ಸ್ವಯಂಚಾಲಿತ ರೀತಿಯಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ) ಸ್ಪಷ್ಟವಾಗಿ ಸಮ್ಮತಿಸುತ್ತೇವೆ ಮತ್ತು ಅಧಿಕಾರ ನೀಡುತ್ತೇವೆ, ಮತ್ತು ಸ್ಪಷ್ಟವಾಗಿ ಸಮ್ಮತಿಸುತ್ತೇವೆ ಮತ್ತು ಸಿಕ್‌ವೈಸಿ ರಿಜಿಸ್ಟ್ರಿಯಿಂದ ಕೆಪೈಸಿ ವಿವರಗಳನ್ನು ನನ್ನ ಸಿಕ್‌ವೈಸಿ ಐಡಿಯನ್ನು ಬಳಸಿಕೊಂಡು ಚಿನ್ನದ ಸಾಲದ ಅರ್ಜಿಯ ಉದ್ದೇಶಕ್ಕಾಗಿ ಸೇವೆ ಒದಗಿಸುವವರು, ಸಲಹೆಗಾರರು, ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ, ಮಾಹಿತಿ ಉಪಯುಕ್ತತೆಗಳು ಇತರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು, ಅಂಗಸಂಸ್ಥೆಗಳು, ಗುಂಪು ಕಂಪನಿಗಳು, ಅಂಗಸಂಸ್ಥೆಗಳ ನಿಯಂತ್ರಕರು, ತನಿಖಾ ಸಂಸ್ಥೆಗಳು ನಾನು/ನಾವು ಈ ಮೂಲಕ ಬ್ಯಾಂಕಿಗೆ ಹಂಚಿಕೊಳ್ಳಲು ಮತ್ತು ಬಹಿರಂಗಪಡಿಸಲು ಸ್ಪಷ್ಟವಾಗಿ ಒಪ್ಪಿಗೆ ನೀಡುತ್ತೇವೆ. ನ್ಯಾಯಾಂಗ, ಅರೆ-ನ್ಯಾಯಾಂಗ ಮತ್ತು ಶಾಸನಬದ್ಧ ಅಧಿಕಾರಿಗಳು, ಅಥವಾ ಇತರ ವ್ಯಕ್ತಿಗಳು/ಸಂಸ್ಥೆಗಳು/ಸಂಸ್ಥೆಗಳಿಗೆ ಒಪ್ಪಂದದ ಅಥವಾ ಕಾನೂನು ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ಅಥವಾ ಬ್ಯಾಂಕಿನ ಕಾನೂನುಬದ್ಧ ಹಿತಾಸಕ್ತಿಗಳಲ್ಲಿ ಅಥವಾ ಒಪ್ಪಿಗೆಯ ಪ್ರಕಾರ, ಬ್ಯಾಂಕಿನಿಂದ ಸೂಕ್ತವೆಂದು ಪರಿಗಣಿಸಬಹುದಾದ ಸಂಗ್ರಹಣೆ, ರಚನೆ, ಸಂಘಟನೆ, ಪುನರುತ್ಪಾದನೆ, ನಕಲು, ಬಳಕೆ, ಪೊರವಿಂಗ್, ಇತ್ಯಾದಿ ಮತ್ತು ಕ್ರೆಡಿಟ್ ಮೌಲ್ಯಮಾಪನ, ವಂಚನೆ ಪತ್ರ, ಹಣ ವರ್ಗಾವಣೆ-ವಿರೋಧಿ ಹೊಣೆಗಾರಿಕೆಗಳು, ಒಪ್ಪಂದಕ್ಕೆ ಪ್ರವೇಶಿಸಲು, ನೇರ ಮಾರುಕಟ್ಟೆಗಾಗಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸಲು ಕೈಗೊಳ್ಳುತ್ತಾರೆ. ನಾನು ಬ್ಯಾಂಕು, ಅದರ ಸೇವಾ ಪೂರೈಕೆದಾರರು, ಏಜೆಂಟ್‌ಗಳು ಮತ್ತು/ಅಥವಾ ಅದರ ಅಂಗಸಂಸ್ಥೆಗಳನ್ನು ಬಳಸಲು, ಮಾಹಿತಿ ಮತ್ತು ಮಾರ್ಕೆಟಿಂಗ್ ಪ್ರಚಾರಕ್ಕಾಗಿ ಮತ್ತು ಕಾಲಕಾಲಕ್ಕೆ ದೂರವಾಣಿ, SMS ಮತ್ತು/ಅಥವಾ ಇಮೇಲ್ ಮೂಲಕ ಬ್ಯಾಂಕಿನ ವಿವಿಧ ಉತ್ಪನ್ನಗಳು ಮತ್ತು ಸೇವೆಗಳನ್ನು ನನಗೆ ಮಾರಾಟ ಮಾಡಲು ಸ್ಪಷ್ಟವಾಗಿ ಒಪ್ಪುತ್ತೇನೆ.

14. ಕುಂದುಕೊರತೆ ಪರಿಹಾರ
 ಆತ್ಮೀಯ ಗ್ರಾಹಕರೇ, ನಿಮ್ಮಲ್ಲಿ ಯಾವುದೇ ತಕರಾರು ಅಥವಾ ದೂರು ಇದ್ದರೆ, ದಯವಿಟ್ಟು ನಮ್ಮ ಗ್ರಾಹಕ ಸೇವಾ ಪ್ರತಿನಿಧಿಯನ್ನು ಸಂಪರ್ಕಿಸಿರಿ ಅಥವಾ ನಿಮ್ಮ ಆತಿ ಹತ್ತಿರದ ಶಾಖೆಗೆ ಭೇಟಿ ನೀಡಿರಿ. ನೀವು ನಿಮ್ಮ ದೂರುಗಳನ್ನು ಸಲ್ಲಿಸಲು ಶಾಖೆಯಲ್ಲಿ ಉಪಲಬ್ಧವಿರುವ ದೂರು ಬಾಕ್ಸ್ ಅಥವಾ ದೂರು ಫಾರ್ಮ್‌ನ್ನು ಕೂಡಾ ಉಪಯೋಗಿಸಬಹುದು. ನಿಮ್ಮ ದೂರುಗಳು ನಿವಾರಣೆಯಾಗದೆ ಉಳಿದರೆ, ದಯವಿಟ್ಟು ಈ ಕೆಳಗಿನ ಎಸ್ಟಾಬ್ಲಿಶ್‌ಮೆಂಟ್ ಮ್ಯಾಟ್ರಿಕ್ಸ್‌ನ್ನು ಉಪಯೋಗಿಸಿರಿ:

ಸ್ತರ 1: ಶಾಖಾ ಪ್ರಬಂಧಕರು/ಫೋನ್ ಬ್ಯಾಂಕಿಂಗ್ ಸಂಬರ್/ಗ್ರಾಹಕ ಸೇವಾ ಕೇಂದ್ರ : ದಯವಿಟ್ಟು ನಿಮ್ಮ ಆತಿ ಹತ್ತಿರದ ಶಾಖೆಯಲ್ಲಿ ಶಾಖಾ ಪ್ರಬಂಧಕರನ್ನು ಸಂಪರ್ಕಿಸಿರಿ ಅಥವಾ 1800202-5333 ಇಲ್ಲಿ ನಮ್ಮ ಫೋನ್ ಬ್ಯಾಂಕಿಂಗ್ ಅಧಿಕಾರಿಯವರನ್ನು ಸಂಪರ್ಕಿಸಿರಿ ಅಥವಾ customer@shivalikbank.com ಇಲ್ಲಿಗೆ ಒಂದು ಇಮೇಲ್ ಕಳುಹಿಸಿರಿ.

ಸ್ತರ 2: ನೂಡಲ್ ಅಧಿಕಾರಿ: ನೀವು ಶಾಖಾ ಪ್ರಬಂಧಕರು/ಫೋನ್ ಬ್ಯಾಂಕಿಂಗ್/ಗ್ರಾಹಕ ಸೇವಾ ಕೇಂದ್ರದಿಂದ ಪಡೆದ ಪ್ರತಿಕ್ರಿಯೆಯಿಂದ ಸಂತೃಪ್ತರಾಗದಿದ್ದರೆ, ಅಥವಾ ನೀವು 7 ಕೆಲಸದ ದಿನಗಳೊಳಗೆ ಪ್ರತಿಕ್ರಿಯೆಯನ್ನು ಪಡೆಯದಿದ್ದರೆ, ನೀವು ಈ ಕೆಳಗೆ ನೀಡಲಾದ ವಿಳಾಸ ಮತ್ತು ಸಂಪರ್ಕ ವಿವರಗಳಲ್ಲಿ ವಲಯ ನೂಡಲ್ ಅಧಿಕಾರಿಯವರಿಗೆ ಕರೆ ಮಾಡಬಹುದು ಅಥವಾ ಅವರಿಗೆ ಬರೆಯಬಹುದು.

ನೂಡಲ್ ಅಧಿಕಾರಿ	
ನೂಡಲ್ ಅಧಿಕಾರಿಯ ಹೆಸರು:	ಜಯತ್ರಿ ಸಿಂಗ್
	ಶಿವಾಲಿಕ್ ಸ್ಟಾಲ್ ಫೈನಾನ್ಸ್ ಬ್ಯಾಂಕ್ ಲಿ.
	2ನೇ ಮಹಡಿ, ಆಡ್ ಇಂಡಿಯಾ ಟವರ್, ಪ್ಲಾಟ್ ನಂ. 6A, ಸೆಕ್ಟರ್ 125, ನೋಯ್ಡಾ - 201303.
ಸಂಪರ್ಕ ವಿವರ:	0120-4060011
ಇಮೇಲ್ ಐಡಿ:	grievance@shivalikbank.com

ಸ್ತರ 3: ಪ್ರಮುಖ ನೂಡಲ್ ಅಧಿಕಾರಿ

ನೀವು ನೂಡಲ್ ಅಧಿಕಾರಿಯಿಂದ ಪಡೆದ ಪ್ರತಿಕ್ರಿಯೆಯಿಂದ ಸಂತೃಪ್ತರಾಗದಿದ್ದರೆ, ಅಥವಾ 7 ಕೆಲಸದ ದಿನಗಳೊಳಗೆ ಪ್ರತಿಕ್ರಿಯೆಯನ್ನು ಪಡೆಯದಿದ್ದರೆ, ಅದನ್ನು ಈ ಕೆಳಗೆ ಒದಗಿಸಲಾದ ವಿಳಾಸ ಮತ್ತು ಸಂಪರ್ಕ ವಿವರಗಳಲ್ಲಿ ಪ್ರಮುಖ ನೂಡಲ್ ಅಧಿಕಾರಿಯವರಿಗೆ ಕಳುಹಿಸಿರಿ:

ನಮ್ಮ ಪ್ರಮುಖ ನೂಡಲ್ ಅಧಿಕಾರಿಯವರು 7 ಕೆಲಸದ ದಿನಗಳೊಳಗೆ ಸಮಸ್ಯೆಯನ್ನು ದೂರದಾರರಿಗೆ ತೃಪ್ತಿಯಾಗುವಂತೆ ನಿವಾರಿಸಲು ಪ್ರಯತ್ನಿಸುತ್ತಾರೆ. ಒಂದು ವೇಳೆ ದೂರನ್ನು ಪರಿಶೀಲಿಸಲು ಹೆಚ್ಚು ಸಮಯ ಬೇಕಾದಲ್ಲಿ, ದೂರಿಗೆ ಪ್ರತಿಕ್ರಿಯೆ ಹೆಚ್ಚು ಸಮಯದ ಅವಶ್ಯಕತೆ ಇದೆ ಎಂದು ವಿವರಿಸುವ ಮೂಲಕ ದೂರುದಾರಿಗೆ ತಿಳಿಸಲಾಗುತ್ತದೆ.

ಪ್ರಮುಖ ನೂಡಲ್ ಅಧಿಕಾರಿ	
ಪ್ರಮುಖ ನೂಡಲ್ ಅಧಿಕಾರಿಯ ಹೆಸರು:	ರವಿ ರತ್ನಾಕರ್ ಸಿಂಗ್
	ಶಿವಾಲಿಕ್ ಸ್ಟಾಲ್ ಫೈನಾನ್ಸ್ ಬ್ಯಾಂಕ್ ಲಿ.
	2ನೇ ಮಹಡಿ, ಆಡ್ ಇಂಡಿಯಾ ಟವರ್, ಪ್ಲಾಟ್ ನಂ. 6A, ಸೆಕ್ಟರ್ 125, ನೋಯ್ಡಾ - 201303.
ಸಂಪರ್ಕ ವಿವರ:	0120-4060012
ಇಮೇಲ್ ಐಡಿ:	pno@shivalikbank.com

ಏಕೀಕೃತ ಲೋಕಪಾಲರನ್ನು ಸಂಪರ್ಕಿಸುವುದು: ನಮ್ಮ ಬ್ಯಾಂಕ್, ರಿಸರ್ವ್ ಬ್ಯಾಂಕ್ - ಏಕೀಕೃತ ಲೋಕಪಾಲ ಸ್ಕೀಮ್, 2021 ಇದರಡಿಯಲ್ಲಿ ಬರುತ್ತದೆ ಎಂದು ನಾವು ನಮ್ಮೆಲ್ಲಾ ಗ್ರಾಹಕರಿಗೆ ತಿಳಿಸಲು ಇಚ್ಛಿಸುತ್ತೇವೆ. ನೀವು ಬ್ಯಾಂಕ್‌ನಿಂದ ಒದಗಿಸಲಾದ ಸಮಾಧಾನದಿಂದ ಸಂತುಷ್ಟರಾಗದಿದ್ದರೆ ಅಥವಾ ನಿಮ್ಮ ದೂರನ್ನು ಸಲ್ಲಿಸಿದ 30 ದಿನಗಳೊಳಗೆ ಅದನ್ನು ಪರಿಹರಿಸದಿದ್ದರೆ, ನೀವು <https://cms.rbi.org.in> ಇಲ್ಲಿ ಒಂದು ಆನ್‌ಲೈನ್ ದೂರನ್ನು ನೋಂದಾಯಿಸುವ ಮೂಲಕ ನೀವು ಏಕೀಕೃತ ಲೋಕಪಾಲರನ್ನು ಸಂಪರ್ಕಿಸಬಹುದು.

ದೂರುಗಳನ್ನು ಭೌತಿಕ ವಿಧಾನದಿಂದ ಚಂಡೀಘಡದಲ್ಲಿ ಸ್ಥಾಪಿಸಲಾದ ಟೆಂಟ್‌ಲೈಸ್‌ಡ್ ರಿಸಿಪ್ಸ್‌ಟ್ರಾಂಡ್ ಪ್ರೊಸೆಸಿಂಗ್ ಸೆಂಟರ್ ಆ (CRPC) ಇಲ್ಲಿಗೂ ಕೂಡಾ ಸಲ್ಲಿಸಬಹುದು.

ಸಿಆರ್‌ಪಿಸಿಯ ವಿಳಾಸ : ಸೆಂಟ್ರಲ್‌ಲೈಸ್‌ಡ್ ರಿಸಿಪ್ಸ್‌ಟ್ರಾಂಡ್ ಪ್ರೊಸೆಸಿಂಗ್ ಸೆಂಟರ್ (ಸಿಆರ್‌ಪಿಸಿ), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ವಿಸ್ತಾ, ಸೆಕ್ಟರ್ 17, ಚಂಡೀಘಡ -160017, ಇಮೇಲ್ ಐಡಿ: crpc@rbi.org.in

ಆರ್‌ಬಿಐ ಸಂಪರ್ಕ ಕೇಂದ್ರ ಟೋಲ್ ಫ್ರೀ ಸಂಖ್ಯೆಯೊಂದಿಗೆ : 14448.

15. ವಸೂಲಾತಿ ಏಜೆಂಟ್‌ನ ತೊಡಗಿಸಿಕೊಳ್ಳುವಿಕೆ

- ಸಾಲಗಾರನಿಂದ ಯಾವುದೇ ಡೀಫಾಲ್ಟ್ ಅಥವಾ ಯಾವುದೇ ಬಾಕಿ ಉಳಿದಿರುವ ಸಂದರ್ಭದಲ್ಲಿ, ಬ್ಯಾಂಕಿನ ಪರವಾಗಿ ಕಾರ್ಯನಿರ್ವಹಿಸಲು ವಸೂಲಾತಿ ಏಜೆಂಟ್ ಅನ್ನು ನೇಮಿಸಬಹುದು ಎಂದು ಸಾಲಗಾರನು ಅಂಗೀಕರಿಸುತ್ತಾನೆ ಮತ್ತು ಒಪ್ಪಿಕೊಳ್ಳುತ್ತಾನೆ. ಸಾಲಗಾರನಿಗೆ ಪೂರ್ವ ಸೂಚನೆಯಿಲ್ಲದೆ ವಸೂಲಾತಿ ಏಜೆಂಟ್ ಅನ್ನು ನಿಯೋಜಿಸಲು, ಮರುಹೊಂದಿಸಲು ಅಥವಾ ಬದಲಾಯಿಸಲು ಬ್ಯಾಂಕ್ ಹಕ್ಕನ್ನು ಕಾಯ್ದಿರಿಸಿದೆ.
- ನೇಮಕಗೊಂಡ ವಸೂಲಾತಿ ಏಜೆಂಟ್ ಈ ಅಧಿಕಾರವನ್ನು ಹೊಂದಿರುತ್ತಾರೆ:
 - ಬ್ಯಾಂಕ್ ಪರವಾಗಿ ಸಾಲಗಾರರಿಂದ ಅಸಲು, ಬಡ್ಡಿ, ದಂಡಗಳು ಮತ್ತು ಇತರ ಶುಲ್ಕಗಳು ಸೇರಿದಂತೆ ಮಿತೀಮೀರಿದ ಮೊತ್ತವನ್ನು ಸಂಗ್ರಹಿಸುವಿಕೆ.
 - ಬ್ಯಾಂಕಿನ ಅನುಮೋದನೆಗೆ ಒಳಪಟ್ಟು, ಸಾಲಗಾರರಿಂದ ನೀಡಬೇಕಾದ ಯಾವುದೇ ಬಾಕಿ ಮೊತ್ತವನ್ನು ಮಾತುಕತೆ ಮಾಡಿ, ರಾಜಿ ಮಾಡಿಕೊಳ್ಳಿ ಅಥವಾ ಇತ್ಯರ್ಥಪಡಿಸುವಿಕೆ.
 - ಅನ್ವಯವಾಗುವ ಕಾನೂನುಗಳು ಮತ್ತು ಈ ಒಪ್ಪಂದದ ನಿಯಮಗಳಿಗೆ ಅನುಸಾರವಾಗಿ, ಸುರಕ್ಷಿತ ಸ್ವತ್ತುಗಳ ಮರುಸ್ವಾಧೀನ ಸೇರಿದಂತೆ ಆದರೆ ಸೀಮಿತವಾಗಿರುವ ಕಾನೂನು ಅಥವಾ ಇತರೆ ಕ್ರಮಗಳನ್ನು ಪ್ರಾರಂಭಿಸುವುದು.
- ಬ್ಯಾಂಕ್ ನೇಮಿಸಿದ ವಸೂಲಾತಿ ಏಜೆಂಟ್‌ನೊಂದಿಗೆ ಸಹಕರಿಸಲು ಮತ್ತು ವಸೂಲಾತಿ ಏಜೆಂಟ್‌ನಿಂದ ವಿನಂತಿಸಿದ ಅಗತ್ಯ ಮಾಹಿತಿ ಅಥವಾ ದಾಖಲೆಗಳನ್ನು ಒದಗಿಸಲು ಸಾಲಗಾರನು ಒಪ್ಪಿಕೊಳ್ಳುತ್ತಾನೆ. ಸಾಲಗಾರನು ವಸೂಲಾತಿ ಏಜೆಂಟ್ ತನ್ನ ಕರ್ತವ್ಯಗಳನ್ನು ಯಾವುದೇ ರೀತಿಯಲ್ಲಿ ನಿರ್ವಹಿಸುವುದನ್ನು ತಡೆಯುವುದಿಲ್ಲ ಅಥವಾ ಅಡ್ಡಿಪಡಿಸುವುದಿಲ್ಲ.
- ವಸೂಲಾತಿ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಅಥವಾ ಸಂಬಂಧಿತ ನಿಯಂತ್ರಣ ಪ್ರಾಧಿಕಾರ) ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಒಳಗೊಂಡಂತೆ ಎಲ್ಲಾ ಅನ್ವಯವಾಗುವ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ವಸೂಲಾತಿ ಏಜೆಂಟ್ ಅನುಸರಿಸಬೇಕು. ಬ್ಯಾಂಕ್ ಮತ್ತು ವಸೂಲಾತಿ ಏಜೆಂಟ್ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕು ಮತ್ತು ವಸೂಲಾತಿ ಕ್ರಮಗಳನ್ನು ನಡೆಸುವಾಗ ನೈತಿಕ ಮಾನದಂಡಗಳನ್ನು ಅನುಸರಿಸಬೇಕು ಎಂದು ಸಾಲಗಾರ ಒಪ್ಪಿಕೊಳ್ಳುತ್ತಾನೆ.
- ಕಾನೂನು ಶುಲ್ಕಗಳು ಸೇರಿದಂತೆ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬ್ಯಾಂಕ್ ಮತ್ತು/ಅಥವಾ ವಸೂಲಾತಿ ಏಜೆಂಟ್‌ನಿಂದ ಉಂಟಾದ ಎಲ್ಲಾ ಸಮಂಜಸವಾದ ವೆಚ್ಚಗಳು ಮತ್ತು ಖರ್ಚುಗಳನ್ನು ಸಾಲಗಾರನು ಭರಿಸುತ್ತಾನೆ ಮತ್ತು ಬಾಕಿ ಇರುವ ಬಾಕಿಗಳಿಗೆ ಸೇರಿಸಲಾಗುತ್ತದೆ.
- ಈ ಷರತ್ತಿನ ಅಡಿಯಲ್ಲಿ, ತನ್ನ ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ಸಾಲಗಾರನಿಗೆ ಪೂರ್ವ ಸೂಚನೆಯಿಲ್ಲದೆ ವಸೂಲಾತಿ ಏಜೆಂಟ್ ಸೇರಿದಂತೆ ಯಾವುದೇ ಮೂರನೇ ವ್ಯಕ್ತಿಗೆ ವರ್ಗಾಯಿಸುವ ಅಥವಾ ನಿಯೋಜಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ.



डिवलीक

डिवलीक साहित्य अकादमी

Declaration in Hindi:

मैंने/हमने उपरोक्त खण्डों तथा महत्वपूर्ण कर्ज समझौते को पढ़ लिया है और समझा दिया गया है। इसे मेरी/हमारी उपस्थिति में भरा गया है। मैं/हम इस महत्वपूर्ण विवरण सहित सभी शर्तों को मानने के लिए बाध्य होंगे। पूर्वोक्त में दिए गए करारनामों और अन्य दस्तावेजों को मेरी/हमारी समझ में आने वाली भाषा में मुझे/हमें बताया गया है और मैंने/हमने विभिन्न खण्डों का पूरा तात्पर्य समझ लिया है। ऋण प्राप्तकर्ताओं ने इस समझौते की विषयवस्तु सत्यापित करने और समझने के बाद अपने हस्ताक्षर किये हैं।

Declaration in Marathi:

संपूर्ण करार माझ्या/आमच्या उपस्थितीत भरला गेला आहे हे मी/आम्ही वाचले/स्पष्ट केले आहे. मला/आम्ही केलेल्या कर्ज अर्जात मी/आम्ही भरलेल्या सर्व अटी आणि तपशिलांच्या संदर्भात स्वतःचे समाधान केल्यानंतरच बँक या कराराचा पक्ष बनण्यास सहमत आहे/ते याची मला/आम्हाला जाणीव आहे.

Declaration in Gujarati:

મેં/અમે ઉપરોક્ત કલમો અને મહત્વપૂર્ણ લોન કરાર વાંચ્યા અને સમજી લીધા છે. આ મારી/અમારી હાજરીમાં ભરવામાં આવે છે. હું/અમે આ મહત્વપૂર્ણ વિગત સહિત તમામ નિયમો અને શરતોનું પાલન કરવા બંધાયેલા રહીશું. ઉપરોક્ત અને અન્ય દસ્તાવેજોમાં સમાવિષ્ટ કરાર મને/અમને સમજાય તેવી ભાષામાં જણાવવામાં આવ્યો છે અને હું/અમે વિવિધ કલમોનો સંપૂર્ણ અર્થ સમજી ગયા છીએ. ઋણ લેનારાઓએ આ કરારની સામગ્રીને ચકાસ્યા અને સમજ્યા પછી હસ્તાક્ષર કર્યા છે.

Declaration in Tamil:

எனது/எங்கள் முன்னிலையில் முழு ஒப்பந்தமும் பூர்த்தி செய்யப்பட்டுள்ளதை நான்/நாங்கள் படித்தோம், அது தொடர்பாக /எனக்கு/எங்களுக்கு விளக்கமும் அளிக்கப்பட்டுள்ளது. நான்/நாங்கள் செய்த கடன் விண்ணப்பத்தில் நான்/நாங்கள் பூர்த்தி செய்த அனைத்து நிபந்தனைகள் மற்றும் விவரங்கள் குறித்து தான் திருப்தியடைந்த பின்னரே வங்கி இந்த ஒப்பந்தத்தில் ஒரு தரப்பினராக ஒப்புக்கொள்கிறது என்பதை நான்/நாங்கள் அறிவோம்.

Declaration in Telugu:

నా/మా సమక్షములో నింపబడిన మొత్తం అంగీకారపత్రాన్ని నేను/మేము చదువుకున్నాము / చదివి వివరించగా విన్నాము. మాచే / మాచే చేయబడిన లోన్ దరఖాస్తు లో నాచే/మాచే నింపబడిన షరతులు మరియు వివరాలను అన్నింటికీ సంబంధించి తనకు తానుగా సంతృప్తి చెందిన తర్వాత మాత్రమే ఈ అంగీకార పత్రానికి ఒక పక్షముగా ఉండడానికి బ్యాంక్ అంగీకరించిందని నాకు/మాకు అవగాహన ఉంది.

ಗ್ರಾಹಕನ ಸಹಿ

ఒటిపి మూలక సహి మాడలాగిదె

ವಿತರಣಾ ವಿನಂತಿ ನಮೂನೆ



ಗೆ,

ಶಿವಾಲಿಕ್ ಸ್ಟಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್
(ಶಾಖೆಯ ಹೆಸರು)

ದಿನಾಂಕ: _____

ಸ್ಥಳ: _____

ಗ್ರಾಹಕನ ಹೆಸರು:

ವಿಷಯ: ಸಾಲದ ವಿತರಣೆಗಾಗಿ ವಿನಂತಿ ಆತ್ಮೀಯ ಸರ್/ಮೇಡಂ,

ಇದು _____ ದಿನಾಂಕದ ನನ್ನ ಸಾಲದ ಅರ್ಜಿಯನ್ನು ಉಲ್ಲೇಖಿಸುತ್ತದೆ, ಇಲ್ಲಿ ಕೆಳಗೆ ನೀಡಲಾದ ವಿವರಗಳ ಪ್ರಕಾರ ನನ್ನ ಸಾಲ ವಿತರಣೆಯನ್ನು ನೀಡಲು ನಾನು ಈ ಮೂಲಕ ವಿನಂತಿಸುತ್ತೇನೆ:

ಸಾಲದ ವಿವರಗಳು	
ಒಟ್ಟು ಸಾಲದ ಮೊತ್ತ	ರೂ.
ಸಂಸ್ಕರಣಾ ಶುಲ್ಕಗಳು + ಜಿಎಸ್‌ಟಿ	ರೂ.
ಸಾಲಗಾರನಿಗೆ ನಿವ್ವಳ ವಿತರಣೆ	ರೂ.
ಆರ್ಟಿಜಿಎಸ್ / ಎನ್.ಇ.ಎಫ್.ಟಿ/ ಐಎಂಪಿಎಸ್ ಫಂಡ್ ವರ್ಗಾವಣೆಯ ಮೂಲಕ ವಿತರಣೆಯ ವಿವರಗಳು	
ಫಲಾನುಭವಿ ಹೆಸರು	
ಬ್ಯಾಂಕ್ ಹೆಸರು	
ಬ್ಯಾಂಕ್ ಖಾತೆ ಸಂಖ್ಯೆ	
IFSC ಕೋಡ್	
ವಿತರಣಾ ಮೊತ್ತ	ರೂ.

ಶಿವಾಲಿಕ್ ಸ್ಟಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್, ಗ್ರಾಹಕರಿಂದ ಯಾವುದೇ ಹೆಚ್ಚಿನ ದೃಢೀಕರಣವಿಲ್ಲದೆ ಸಾಲದ ಮೊತ್ತದಿಂದ ಯಾವುದೇ ಬಾಕಿ/ಮುಂಗಡ ಇಎಂಐ/ಪಿಇಎಂಐ ಬಡ್ಡಿ, ಸಂಸ್ಕರಣಾ ಶುಲ್ಕ + ಜಿಎಸ್‌ಟಿ ಅಥವಾ ಸ್ವೀಕರಿಸಿದ ಮಂಜೂರಾತಿ ನಿಯಮಗಳು ಮತ್ತು/ಅಥವಾ ಇತರ ಷರತ್ತುಗಳ ಪ್ರಕಾರ ಅನ್ವಯವಾಗುವ ತೆರಿಗೆಗಳು/ಶುಲ್ಕಗಳು, ವೆಚ್ಚ ಮತ್ತು ಖರ್ಚು ಸೇರಿದಂತೆ ಯಾವುದೇ ಇತರ ಶುಲ್ಕಗಳನ್ನು ಕಡಿತಗೊಳಿಸಬಹುದು.

ಗ್ರಾಹಕನಿಗೆ ನಿವ್ವಳ ಹೊರಹರಿವು		
ವಿತರಣೆಯ ಪ್ರಕಾರ	ಫಲಾನುಭವಿ ಖಾತೆ ಸಂಖ್ಯೆ	ವಿತರಿಸಿದ ಮೊತ್ತ

ಗ್ರಾಹಕನ ಸಹಿ

ಒಟ್ಟು ಮೂಲಕ ಸಹಿ ಮಾಡಲಾಗಿದೆ

ಪ್ರಮುಖ ಫ್ಯಾಕ್ಟ್ ಸ್ಕೀಮ್ ಮಂಟ್					
ಕ್ರ. ಸಂ.	ವಿವರಗಳು		ವಿವರಗಳು		
1	ಗ್ರಾಹಕ ಹೆಸರು				
2	ಗ್ರಾಹಕ ಐಡಿ				
3	ಸಾಲದ ಪ್ರಸ್ತಾವನೆ / ಖಾತೆ ಸಂಖ್ಯೆ.				
4	ಸಾಲದ ವಿಧ				
5	ಸ್ಕ್ರೀಮ್ ಪ್ರಕಾರ				
6	ವಿತರಣೆಯ ಷೆಡ್ಯೂಲ್ 1) ಹಂತಗಳಲ್ಲಿ ವಿತರಣೆ ಅಥವಾ 100% ಮುಂಗಡ 2) ಇದು ಹಂತವಾರು ಆಗಿದ್ದರೆ, ಸಂಬಂಧಿತ ವಿವರಗಳನ್ನು ಹೊಂದಿರುವ ಸಾಲ ಒಪ್ಪಂದದ ಷರತ್ತುನ್ನು ನಮೂದಿಸಿ		100% ಮುಂಗಡ		
7	ಮಂಜೂರು ಮಾಡಿದ ಸಾಲದ ಮೊತ್ತ (ರೂಪಾಯಿಗಳಲ್ಲಿ)				
8	ನಿವ್ವಳ ವಿತರಿಸಿದ ಮೊತ್ತ				
9	ಸಾಲದ ಅವಧಿ				
10	ವಾರ್ಷಿಕ ಶೇಕಡಾವಾರು ದರ (ಎಪಿಆರ್) (%)				
11	ಕಂತು ವಿವರಗಳು				
ಕಂತು ವಿಧ	ಇಪಿಐಗಳ ಸಂಖ್ಯೆ	ಇಪಿಐ (₹)	ವಿತರಣಾ ದಿನಾಂಕ	ಮರುಪಾವತಿಯ ಪ್ರಾರಂಭ, ಮಂಜೂರಾತಿ ನಂತರ (ಇಎಂಐ ಪ್ರಾರಂಭ ದಿನಾಂಕ)	ಮರುಪಾವತಿಯ ಅಂತಿಮ ದಿನಾಂಕ
*ಇಪಿಐ ಅನ್ನು ಒಂದು ತಿಂಗಳಲ್ಲಿ ನಿಜವಾದ ದಿನಗಳ ಸಂಖ್ಯೆಯ ಆಧಾರದ ಮೇಲೆ ಲೆಕ್ಕ ಹಾಕಬೇಕು					
12	ಬಡ್ಡಿ ದರ (%) ಮತ್ತು ಪ್ರಕಾರ (ಸಿರ ಅಥವಾ ಫ್ಲೋಟಿಂಗ್ ಅಥವಾ ಹೈಬ್ರಿಡ್)				
13	ಫ್ಲೋಟಿಂಗ್ ಬಡ್ಡಿದರದ ಸಂದರ್ಭದಲ್ಲಿ ಹೆಚ್ಚುವರಿ ಮಾಹಿತಿ				
ಉಲ್ಲೇಖ ಬೆಂಚ್‌ಮಾರ್ಕ್	ಬೆಂಚ್‌ಮಾರ್ಕ್ ದರ (%) (ಬಿ)	ಸ್ಪೆಡ್ (%) (ಎಸ್)	ಅಂತಿಮ ದರ (%) ಆರ್ = (ಬಿ) + (ಎಸ್)	ಮರುಹೊಂದಿಸುವಿಕೆ ಅವರ್ತಕತೆ	ಉಲ್ಲೇಖದಲ್ಲಿ ಬದಲಾವಣೆಯ ಪರಿಣಾಮ
ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ
14	ಶುಲ್ಕಗಳು /ಚಾರ್ಜ್‌ಗಳು				
	ಆರ್‌ಇ (ಎ)ಗೆ ಪಾವತಿಸಬೇಕು		ಆರ್‌ಇ (ಬಿ)ಮೂಲಕ ಮೂರನೇ ವ್ಯಕ್ತಿಗೆ ಪಾವತಿಸಬೇಕು		
	ಒಂದು ಬಾರಿ / ಮರುಕಳಿಸುವ	ಮೊತ್ತ (ರೂ.ಗಳಲ್ಲಿ) ಅಥವಾ ಶೇಕಡಾವಾರು (%) ಅನ್ವಯವಾಗುವಂತೆ	ಒಂದು ಬಾರಿ / ಮರುಕಳಿಸುವ	ಮೊತ್ತ (ರೂ.ಗಳಲ್ಲಿ) ಅಥವಾ ಶೇಕಡಾವಾರು (%) ಅನ್ವಯವಾಗುವಂತೆ	
(I)	ಸಂಸ್ಕರಣಾ ಶುಲ್ಕಗಳು	ಒಂದು ಬಾರಿ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	
(II)	ಮೌಲ್ಯಮಾಪನ ಶುಲ್ಕಗಳು	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	
15	ಅನಿಶ್ಚಿತ ಶುಲ್ಕಗಳ ವಿವರಗಳು (ರೂ. ಅಥವಾ %, ಅನ್ವಯವಾಗುವಂತೆ)				
(I)	ವಿಳಂಬವಾದ ಪಾವತಿಯ ಸಂದರ್ಭದಲ್ಲಿ ಮಿತಿಮೀರಿದ ಶುಲ್ಕಗಳು, ಯಾವುದಾದರೂ ಇದ್ದಲ್ಲಿ		ಅನ್ವಯಿಸುವುದಿಲ್ಲ		
	ರಿಯಾಯಿತಿ ಯೋಜನೆಗಳಿಗಾಗಿ		ಸಾಲಗಾರನು ನಿಗದಿತ ದಿನಾಂಕದಂದು ಅಥವಾ ಮೊದಲು ಮಾಸಿಕ ಕಂತು ಪಾವತಿಗಳನ್ನು ಮಾಡುವ ಮೂಲಕ ತಮ್ಮ ಬಾಧ್ಯತೆಯನ್ನು ಪೂರೈಸುವ ಸಂದರ್ಭದಲ್ಲಿ, ಆ ನಿರ್ದಿಷ್ಟ ತಿಂಗಳಿಗೆ ಅನ್ವಯವಾಗುವ ಬಡ್ಡಿ ದರವನ್ನು ರಿಬೇಟ್ ಅಡಿಯಲ್ಲಿ ಕಳೆದ ಕೊಫ್ಟ್‌ನಲ್ಲಿ ಉಲ್ಲೇಖಿಸಿದಂತೆ ವಾರ್ಷಿಕ ನಿರ್ದಿಷ್ಟ ಶೇಕಡಾವಾರು ದರಕ್ಕೆ ಇಳಿಸಲಾಗುತ್ತದೆ. ಆದಾಗ್ಯೂ, ಗ್ರಾಹಕನು ನಿಗದಿತ ದಿನಾಂಕದಂದು ಅಥವಾ ಮೊದಲು ಪಾವತಿಯನ್ನು ಮಾಡಲು ವಿಫಲವಾದರೆ, ಸಾಲ ಮಂಜೂರಾತಿ ಸಮಯದಲ್ಲಿ ವಾರ್ಷಿಕವಾಗಿ ಅನ್ವಯವಾಗುವ ಪ್ರಮಾಣಿತ ಬಡ್ಡಿ ದರವು ಅನ್ವಯಿಸುತ್ತದೆ. ಈ ನಿಬಂಧನೆಯು ಸಕಾಲಿಕ ಪಾವತಿಗಳನ್ನು ಉತ್ತೇಜಿಸಲು ಮತ್ತು ಗ್ರಾಹಕನಿಗೆ ಸೂಕ್ತವಾದ ಆರ್ಥಿಕ ನಿಯಮಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಒಮ್ಮೆ ಸಾಲದ ಅವಧಿ ಮುಗಿದರೆ, ಉಳಿದ ಸಾಲದ ಅವಧಿಗೆ ರಿಯಾಯಿತಿಗೆ ಅವರು ಅರ್ಹರಾಗಿರುವುದಿಲ್ಲ.		
			ಶೇಕಡಾವಾರು ರಿಯಾಯಿತಿ	ವಾರ್ಷಿಕವಾಗಿಸಾಲದ ಮೊತ್ತದ ಶೇಕೆ	
			<= 75,000	6.00%	
			> 75,000 ಮತ್ತು <= 1,25,000	6.60%	
			> 1,25,000 ಮತ್ತು <= 2,00,000	7.80%	
			> 2,00,000 ಮತ್ತು <= 5,00,000	9.00%	
			> 5,00,000 ಮತ್ತು <= 10,00,000	10.80%	
			> 10,00,000 ಮತ್ತು <= 20,00,000	11.40%	
			> 20,00,000	12.00%	
(III)	ಇತರ ದಂಡದ ಆರೋಪಗಳು, ಯಾವುದಾದರೂ ಇದ್ದಲ್ಲಿ		ಅನ್ವಯಿಸುವುದಿಲ್ಲ		
(III)	ಸ್ವತ್ತುಮರುಸ್ವಾಧೀನ ಶುಲ್ಕಗಳು, ಅನ್ವಯಿಸಿದಲ್ಲಿ				
(IV)	ಪ್ರಕಟಣೆ ಶುಲ್ಕಗಳು		ವಾಸ್ತವಿಕತೆಗಳ ಮೇಲೆ		
(V)	ಹರಾಜು ಶುಲ್ಕಗಳು		ವಾಸ್ತವಿಕತೆಗಳ ಮೇಲೆ		
(VI)	ಕಾನೂನು ಸೂಚನೆ ಶುಲ್ಕಗಳು		ವಾಸ್ತವಿಕತೆಗಳ ಮೇಲೆ		
(VII)	ಯಾವುದೇ ಇತರ ಶುಲ್ಕ (ದಯವಿಟ್ಟು ನಿರ್ದಿಷ್ಟಪಡಿಸಿ)		ಅನ್ವಯಿಸುವುದಿಲ್ಲ		
ಭಾಗ 2 (ಇತರ ಗುಣಾತ್ಮಕ ಮಾಹಿತಿ)					
1	ವಸೂಲಾತಿ ಖಜೀಂಟ್‌ಗಳ ಒಪ್ಪಂದಕ್ಕೆ ಸಂಬಂಧಿಸಿದ ಸಾಲ ಒಪ್ಪಂದದ ಷರತ್ತು		ಚೇತರಿತ ಖಜೀಂಟ್‌ಗಳ ತೊಡಗಿಸಿಕೊಳ್ಳುವಿಕೆಗಾಗಿ ದಯವಿಟ್ಟು ಷರತ್ತು "15" "ವಸೂಲಾತಿ ಖಜೀಂಟ್‌ಗಳ ಒಪ್ಪಂದಕ್ಕೆ" ಅನ್ನು ನೋಡಿ		
2	ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ವಿವರಿಸುವ ಸಾಲ ಒಪ್ಪಂದದ ಷರತ್ತು		ಕುಂದುಕೊರತೆ ನಿವಾರಣಾ ಕಾರ್ಯವಿಧಾನಕ್ಕಾಗಿ ದಯವಿಟ್ಟು ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳ "14" "ಕುಂದುಕೊರತೆ ಪರಿಹಾರ" ಅನ್ನು ನೋಡಿ.		
3	ನೋಡಲ್ ಕುಂದುಕೊರತೆ ನಿವಾರಣಾ ಅಧಿಕಾರಿಯ ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿ		ಕುಂದುಕೊರತೆ ನಿವಾರಣಾ ಕಾರ್ಯವಿಧಾನಕ್ಕಾಗಿ ದಯವಿಟ್ಟು ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳ "14" "ಕುಂದುಕೊರತೆ ಪರಿಹಾರ" ಅನ್ನು ನೋಡಿ.		
4	ಸಾಲವು, ಅಥವಾ ಭವಿಷ್ಯದಲ್ಲಿ, ಇತರ ಆರ್‌ಇಗಳಿಗೆ ಅಥವಾ ಸೆಕ್ಯೂರಿಟೈಸೇಶನ್‌ಗೆ ಮಾರ್ಗವಾಗಿ ಒಳಪಟ್ಟಿರುವುದು (ಹೌದು/ಇಲ್ಲ)		ಹೌದು		
5	ಸಹಕಾರಿ ಸಾಲ ನೀಡುವ ವ್ಯವಸ್ಥೆಗಳ ಅಡಿಯಲ್ಲಿ ಸಾಲ ನೀಡುವ ಸಂದರ್ಭದಲ್ಲಿ, (ಉದಾ., ಸಹ-ಸಾಲ ನೀಡುವಿಕೆ / ಹೊರಗುತ್ತಿಗೆ), ಈ ಕೆಳಗಿನ ಹೆಚ್ಚುವರಿ ವಿವರಗಳನ್ನು ಒದಗಿಸಬಹುದು:				
	ಅದರ ನಿಧಿಇಯ ಜೊತೆಗೆ ಮೂಲದ ಆರ್‌ಇ ಹೆಸರು		ಪಾಲುದಾರರ ಹೆಸರು ಆರ್‌ಇ ಅದರ ಅನುಪಾತದ ಜೊತೆಗೆ		ಸಂಯೋಜಿತ ಬಡ್ಡಿ ದರ
	ಅನ್ವಯಿಸುವುದಿಲ್ಲ		ಅನ್ವಯಿಸುವುದಿಲ್ಲ		ಅನ್ವಯಿಸುವುದಿಲ್ಲ
6	ಡಿಜಿಟಲ್ ಲೋನ್‌ಗಳ ಸಂದರ್ಭದಲ್ಲಿ, ಈ ಕೆಳಗಿನ ನಿರ್ದಿಷ್ಟ ಬಹಿರಂಗಪಡಿಸುವಿಕೆಗಳನ್ನು ಒದಗಿಸಬಹುದು				
	i) ಕೊಲಿಂಗ್ ಆಫ್/ಲುಕ್-ಅಪ್ ಅವಧಿ, ಆರ್‌ಇ ಮಂಡಳಿಯ ಅನುಮೋದಿತ ನೀತಿಯ ಪ್ರಕಾರ, ಈ ಸಮಯದಲ್ಲಿ ಸಾಲಗಾರನಿಗೆ ಸಾಲದ ಪೂರ್ವಪಾವತಿಯ ಮೇಲೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ.			ಅನ್ವಯಿಸುವುದಿಲ್ಲ	
	ii) ವಸೂಲಾತಿ ಖಜೀಂಟ್ ಆಗಿ ಕಾರ್ಯನಿರ್ವಹಿಸುವ ಎಲ್.ಎಸ್.ಪಿಯ ವಿವರಗಳು ಮತ್ತು ಸಾಲಗಾರನನ್ನು ಸಂಪರ್ಕಿಸಲು ಅಧಿಕಾರ			ಅನ್ವಯಿಸುವುದಿಲ್ಲ	

ಅನುಬಂಧ ಬಿ

ಸೀನಿಯರ್ ನಂ.	ನಿಯತಾಂಕಗಳು	ವಿವರಗಳು
1	ಮಂಜೂರಾತಿ ಸಾಲದ ಮೊತ್ತ (ರೂಪಾಯಿಗಳಲ್ಲಿ)	
2	ಸಾಲದ ಅವಧಿ	
ಎ.)	ಸಮಾನವಲ್ಲದ ಆವರ್ತಕ ಸಾಲಗಳ ಸಂದರ್ಭದಲ್ಲಿ, ಅಸಲು ಪಾವತಿಗೆ ಕಂತುಗಳ ಸಂಖ್ಯೆ	
ಬಿ.)	i.) EPI ಪ್ರಕಾರ	
	ii.) ಪ್ರತಿ EPI ನ ಮೊತ್ತ (ರೂಪಾಯಿಗಳಲ್ಲಿ) *ಒಂದು ತಿಂಗಳಿನ ನಿಜವಾದ ದಿನಗಳ ಸಂಖ್ಯೆಯನ್ನು ಆಧರಿಸಿ ಇಪಿಐ ಅನ್ನು ಲೆಕ್ಕಹಾಕಲಾಗುತ್ತದೆ.	
	iii.) EPI ಗಳ ಸಂಖ್ಯೆ	
ಸಿ.)	ಬಂಡವಾಳ ಬಡ್ಡಿ ಪಾವತಿಗೆ ಕಂತುಗಳ ಸಂಖ್ಯೆ, ಯಾವುದಾದರೂ ಇದ್ದರೆ	
ಡಿ.)	ಅನುಮೋದನೆಯ ನಂತರ, ಮರುಪಾವತಿಗಳ ಪ್ರಾರಂಭ	
3	ಬಡ್ಡಿದರದ ಪ್ರಕಾರ (ಸ್ಥಿರ ಅಥವಾ ತೇಲುವ ಅಥವಾ ಹೈಬ್ರಿಡ್)	ಸ್ಥಿರ
4	ಬಡ್ಡಿ ದರ ಬಡ್ಡಿ ದರವು ಬುಕಿಂಗ್ ROI ಪ್ರಕಾರ ಇರುತ್ತದೆ. ಇದು ರಿಯಾಯಿತಿಯನ್ನು ಅವಲಂಬಿಸಿ ಬದಲಾಗುತ್ತದೆ. ಸಾಲದ ಅವಧಿಯಲ್ಲಿ ಅರ್ಹತೆ	
5	ಸಾಲದ ಸಂಪೂರ್ಣ ಅವಧಿಯಲ್ಲಿ ವಿಧಿಸಲಾಗುವ ಒಟ್ಟು ಬಡ್ಡಿ ಮೊತ್ತ ಮಂಜೂರಾತಿ ದಿನಾಂಕದಂದು ಚಾಲ್ತಿಯಲ್ಲಿರುವ ದರದ ಪ್ರಕಾರ (ರೂಪಾಯಿಗಳಲ್ಲಿ) *ಒಟ್ಟು ಬಡ್ಡಿಯು ನಿರ್ದಿಷ್ಟ ತಿಂಗಳಿನ ದಿನಗಳ ಸಂಖ್ಯೆಯನ್ನು ಅವಲಂಬಿಸಿ ಬದಲಾಗುತ್ತದೆ.	
6	ಪಾವತಿಸಬೇಕಾದ ಶುಲ್ಕ/ ಶುಲ್ಕಗಳು	
ಎ.)	RE ಗೆ ಪಾವತಿಸಬೇಕು	ಉತ್ತರ ಅಮೇರಿಕ
ಬಿ.)	RE ಮೂಲಕ ರವಾನಿಸಲಾದ ಮೂರನೇ ವ್ಯಕ್ತಿಗೆ ಪಾವತಿಸಬೇಕು	
7	ನಿವ್ವಳ ವಿತರಿಸಿದ ಮೊತ್ತ	
8	ಸಾಲಗಾರರು ಪಾವತಿಸಬೇಕಾದ ಒಟ್ಟು ಮೊತ್ತ	
9	ವಾರ್ಷಿಕ ಶೇಕಡಾವಾರು ದರ- ಪರಿಣಾಮಕಾರಿ ವಾರ್ಷಿಕ ಬಡ್ಡಿದರ	
10	ನಿಯಮಗಳು ಮತ್ತು ಷರತ್ತುಗಳ ಪ್ರಕಾರ ವಿತರಣೆಯ ವೇಳಾಪಟ್ಟಿ	100% ಮುಂಗಡ
11	ಕಂತು ಮತ್ತು ಬಡ್ಡಿ ಪಾವತಿಯ ಅಂತಿಮ ದಿನಾಂಕ	

ಗ್ರಾಹಕನ ಘೋಷಣೆ

ನಾನು/ ನಾವು, _____ ಕೆಳಗೆ ಸಹಿ ಮಾಡಿದವರು (ಇನ್ನು ಮುಂದೆ "ನಾನು" ಎಂದು ಅದರ ಎಲ್ಲಾ ವ್ಯಾಪಾರ ವ್ಯತ್ಯಾಸಗಳೊಂದಿಗೆ ಅಥವಾ "ಗ್ರಾಹಕ" ಎಂದು ಉಲ್ಲೇಖಿಸಲಾಗುತ್ತದೆ ಮತ್ತು ಪದವು ಅವರ ಉತ್ತರಾಧಿಕಾರಿಗಳು, ವರ್ಗಾವಣೆದಾರರು, ನವೀನರು ಮತ್ತು ಅನುಮತಿಸಲಾದ ನಿಯೋಜಿತರು ಒಳಗೊಂಡಿರುತ್ತದೆ).

- ಮೇಲೆ ಒದಗಿಸಿರುವ ವಿವರಗಳು ನನ್ನ/ನಮ್ಮ ತಿಳಿವಳಿಕೆಗೆ ಅನುಗುಣವಾಗಿ ನಿಜ ಮತ್ತು ಸರಿಯಾಗಿವೆ ಎಂದು ನಾನು ಪ್ರತಿನಿಧಿಸುತ್ತೇನೆ ಮತ್ತು ಘೋಷಿಸುತ್ತೇನೆ ಮತ್ತು ನಂಬುತ್ತೇನೆ ಮತ್ತು ಅದರಲ್ಲಿನ ಯಾವುದೇ ಬದಲಾವಣೆಗಳನ್ನು ತಕ್ಷಣವೇ ಬ್ಯಾಂಕ್‌ಗೆ ತಿಳಿಸಲು ನಾನು ಕೈಗೊಳ್ಳುತ್ತೇನೆ. ಮೇಲಿನ ಯಾವುದೇ ಮಾಹಿತಿಯು ಸುಳ್ಳು ಅಥವಾ ಅಸತ್ಯ ಅಥವಾ ತಪ್ಪು ದಾರಿಗಳಿಗಿರುವ ಅಥವಾ ತಪ್ಪಾಗಿ ಪ್ರತಿನಿಧಿಸುವುದು ಕಂಡುಬಂದಲ್ಲಿ, ನಾನು/ನಾವು ಅದಕ್ಕೆ ಹೊಣೆಗಾರರಾಗಬಹುದು ಎಂದು ನನಗೆ/ನಮಗೆ ತಿಳಿದಿದೆ.
- ನಾನು ಭಾರತದ ಪ್ರಜೆ; ಮತ್ತು ಭಾರತದ ಖಾಯಂ ನಿವಾಸಿ ಮತ್ತು ಭಾರತದ ತೆರಿಗೆ ಆಡಳಿತಕ್ಕೆ ಒಳಪಟ್ಟಿರುತ್ತದೆ.
- ನಾನು ಬ್ಯಾಂಕ್ ಅಥವಾ ಯಾವುದೇ ಇತರ ಬ್ಯಾಂಕಿನ ಪ್ರವರ್ತಕ ಗುಂಪಿನ ಕಂಪನಿಗಳ ನಿರ್ದೇಶಕ/ಪ್ರವರ್ತಕ/ಸದಸ್ಯನಲ್ಲ. ನಾನು ಬ್ಯಾಂಕಿನ ಯಾವುದೇ ನಿರ್ದೇಶಕರೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ.
- ನಾನು ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಯಲ್ಲ (ಪಿಇಪಿ) ಅಥವಾ ನಾನು ಯಾವುದೇ ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಗೆ (ಪಿಇಪಿ) ಸಂಬಂಧವಿಲ್ಲ, ವ್ಯಾಖ್ಯಾನ - ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಗಳು ವಿದೇಶಿ ದೇಶದಲ್ಲಿ ಪ್ರಮುಖ ಸಾರ್ವಜನಿಕ ಕಾರ್ಯಗಳನ್ನು ವಹಿಸಿಕೊಂಡಿರುವ ಅಥವಾ ವಹಿಸಿಕೊಂಡಿಲ್ಲದ ವ್ಯಕ್ತಿಗಳು, ಉದಾ., ರಾಜ್ಯಗಳು ಅಥವಾ ಸರ್ಕಾರಗಳ ಮುಖ್ಯಸ್ಥರು, ಹಿರಿಯ ರಾಜಕಾರಣಿಗಳು, ಹಿರಿಯ ಸರ್ಕಾರ/ನ್ಯಾಯಾಂಗ/ಮಿಲಿಟರಿ ಅಧಿಕಾರಿಗಳು, ಸರ್ಕಾರಿ ಸ್ವಾಮ್ಯದ ನಿಗಮಗಳ ಹಿರಿಯ ಅಧಿಕಾರಿಗಳು, ಪ್ರಮುಖ ರಾಜಕೀಯ ಪಕ್ಷದ ಅಧಿಕಾರಿಗಳು, ಇತ್ಯಾದಿ.
- ನಾನು ಎಫಒಬಿ, ಆರ್‌ಸಿಯು, ಡಿಎಸ್‌ಎ ಮತ್ತು ಕಲೆಕ್ಟ್ ಏಜೆನ್ಸಿಯ ಉದ್ಯೋಗಿ ಅಲ್ಲ ಎಂದು ನಾನು ಈ ಮೂಲಕ ಘೋಷಿಸುತ್ತೇನೆ.
- ನಾನು ಮೌಲ್ಯಮಾಪಕರಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ನಾನು ಈ ಮೂಲಕ ಘೋಷಿಸುತ್ತೇನೆ.
- ನಾನು ದಿವಾಳಿತನಕ್ಕಾಗಿ ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ, ದಿವಾಳಿ ಎಂದು ಘೋಷಿಸಲಾಗಿಲ್ಲ ಅಥವಾ ನನ್ನ ವಿರುದ್ಧ ಯಾವುದೇ ಪಾಪರಿಕೆ / ದಿವಾಳಿತನದ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿಲ್ಲ.
- ಈ ಅರ್ಜಿಯಲ್ಲಿ ನಾನು ಒದಗಿಸಿದ ಮಾಹಿತಿಯು ನಿಜ ಮತ್ತು ಸರಿಯಾಗಿದೆ.
- ನಾನು ಯಾವುದೇ ಇತರ ಸಾಲದ ಬಡ್ಡಿ ಅಥವಾ ಯಾವುದೇ ಇತರ ಮೊತ್ತವನ್ನು ಯಾವುದೇ ಬ್ಯಾಂಕ್ ಅಥವಾ ಗ್ರಾಹಕನಿಗೆ ಮರುಪಾವತಿ ಮಾಡಿಲ್ಲ ಮತ್ತು ನನ್ನ ಹೆಸರು ಭಾರತೀಯ ರಿಸರ್ವ್ ಬ್ಯಾಂಕ್ ("ಆರ್‌ಬಿಐ") ಡಿಫಾಲ್ಟರ್‌ಗಳು ಮತ್ತು ರಫ್ತು ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ("ಇಸಿಜಿಸಿ") ಎಚ್ಚರಿಕೆಯ ಪಟ್ಟಿಯಲ್ಲಿ ಅಥವಾ ಮನಿ ಲಾಂಡರಿಂಗ್ ವಿರೋಧಿ ಅಥವಾ ಭಯೋತ್ಪಾದನೆಗೆ ಹಣಕಾಸು ಒದಗಿಸುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಹೊರಡಿಸಿದ ಯಾವುದೇ ಪಟ್ಟಿ/ಅಧಿಸೂಚನೆಗಳು ಅಥವಾ ಭಯೋತ್ಪಾದಕ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪ್ರಕಟಿಸಿದ ಯಾವುದೇ ನಿರ್ಬಂಧಗಳ ಪಟ್ಟಿಗಳಲ್ಲಿ ಕಾಣಿಸುವುದಿಲ್ಲ;
- ನಾನು ಚಿನ್ನದ ಆಭರಣಗಳು/ಆಭರಣಗಳು ಮತ್ತು ಇತರ ವಸ್ತುಗಳನ್ನು ("ಅಡವಿಟ್ಟ ವಸ್ತುಗಳು") ನಿಜವಾದ ಮತ್ತು ಕಾನೂನುಬದ್ಧ ಮಾಲೀಕನಾಗಿದ್ದೇನೆ.
- ನಾನು ಮೇಲೆ ನೀಡಿರುವ ವಿಳಾಸದಲ್ಲಿ ವಾಸಿಸುತ್ತಿದ್ದೇನೆ ಮತ್ತು ಆ ವಿಳಾಸವು ಎಲ್ಲಾ ಸಂಪನ್ಮಣಗಳ ವಿಳಾಸವಾಗಿದೆ ಮತ್ತು ನನ್ನ ವಿಳಾಸದಲ್ಲಿ ಯಾವುದೇ ಬದಲಾವಣೆ ಕಂಡುಬಂದಲ್ಲಿ ನಾನು ತಕ್ಷಣವೇ ಶಿವಾಲಿಕ್ ಸ್ಟಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್‌ಗೆ ತಿಳಿಸುತ್ತೇನೆ.
- ಈ ಅರ್ಜಿ ನಮೂನೆಯ ಅಡಿಯಲ್ಲಿ ವಿನಂತಿಸಲಾದ ಸಾಲಕ್ಕೆ ಅನ್ವಯವಾಗುವ ನಿಯಮಗಳು ಮತ್ತು ಷರತ್ತುಗಳನ್ನು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ ಎಂದು ನಾನು ದೃಢೀಕರಿಸುತ್ತೇನೆ.
- ಸಾಲದ ಮಂಜೂರಾತಿ ಮತ್ತು ಅದರ ಅಡಿಯಲ್ಲಿ ಯಾವುದೇ ವಿತರಣೆಯು ಬ್ಯಾಂಕಿನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಇದು ಅರ್ಜಿಯನ್ನು ತಿರಸ್ಕರಿಸುವ ತನ್ನ ಹಕ್ಕನ್ನು ಕಾಯ್ದಿರಿಸಿದೆ, ಮತ್ತು ಅಂತಹ ನಿರಾಕರಣೆಗೆ ಅಥವಾ ಅಂತಹ ನಿರಾಕರಣೆಯ ಬಗ್ಗೆ ನನಗೆ ತಿಳಿಸುವಲ್ಲಿ ಯಾವುದೇ ವಿಳಂಬಕ್ಕೆ ಯಾವುದೇ ರೀತಿಯಲ್ಲಿ ಬ್ಯಾಂಕ್ ಜವಾಬ್ದಾರನಾಗಿರುವುದಿಲ್ಲ/ಹೊಣೆಗಾರನಾಗಿರುವುದಿಲ್ಲ. ಈ ಅರ್ಜಿಯೊಂದಿಗೆ ಸಲ್ಲಿಸಿದ ಛಾಯಾಚಿತ್ರಗಳು ಮತ್ತು ದಾಖಲೆಗಳನ್ನು ಉಳಿಸಿಕೊಳ್ಳುವ ಹಕ್ಕುಗಳನ್ನು ಬ್ಯಾಂಕ್ ಕಾಯ್ದಿರಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪುತ್ತೇನೆ.
- ಒದಗಿಸಿದ ಯಾವುದೇ ಮಾಹಿತಿಯಲ್ಲಿನ ಯಾವುದೇ ಬದಲಾವಣೆಯ ಬಗ್ಗೆ ನಾನು ತಕ್ಷಣವೇ ಬ್ಯಾಂಕ್‌ಗೆ ತಿಳಿಸುತ್ತೇನೆ. ಬ್ಯಾಂಕ್ ಮತ್ತು/ಅಥವಾ ಅದರ ಏಜೆಂಟ್‌ಗಳಿಗೆ ಅಗತ್ಯವಿರುವ ಯಾವುದೇ ಹೆಚ್ಚಿನ ಮಾಹಿತಿ/ದಾಖಲೆಗಳನ್ನು ಒದಗಿಸಲು ನಾನು ಒಪ್ಪಿಕೊಳ್ಳುತ್ತೇನೆ.
- ನನ್ನ ಕೆವೈಸಿ ಮತ್ತು ಕ್ರೆಡಿಟ್ ಸಂಬಂಧಿತ ಮಾಹಿತಿಯನ್ನು ಪಡೆಯಲು ಅಂತಹ ಮೂರನೇ ವ್ಯಕ್ತಿಗಳು (ಅಗತ್ಯವಿರುವ) ಬ್ಯಾಂಕ್‌ಗೆ ನೀಡಿದ ಒಪ್ಪಿಗೆಯನ್ನು ನಾನು ಒಪ್ಪುತ್ತೇನೆ/ಅಂಗೀಕರಿಸುತ್ತೇನೆ/ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ, ಕ್ರೆಡಿಟ್ ಇನ್‌ಫರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಇತರ ಘಟಕಗಳು ಸೇರಿದಂತೆ ಮೂರನೇ ವ್ಯಕ್ತಿಗಳಿಂದ ದಾಖಲೆಗಳು ಮತ್ತು ಬ್ಯಾಂಕ್ ತನ್ನ ಸ್ವಯಂ ಮೂಲಕ ಅಥವಾ ಅಧಿಕೃತ ವ್ಯಕ್ತಿಗಳ ಮೂಲಕ, ನೀಡಲಾದ ಯಾವುದೇ ಮಾಹಿತಿಯನ್ನು ಪರಿಶೀಲಿಸಬಹುದು, ಕ್ರೆಡಿಟ್ ಉಲ್ಲೇಖಗಳು, ಉದ್ಯೋಗದ ವಿವರಗಳನ್ನು ಪರಿಶೀಲಿಸಬಹುದು ಮತ್ತು ಕಾಲಕಾಲಕ್ಕೆ ನನ್ನ ನೈಜತೆ ಮತ್ತು/ಅಥವಾ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸಲು ಕೆವೈಸಿ ಸಂಬಂಧಿತ ದಾಖಲೆಗಳು ಅಥವಾ ಕ್ರೆಡಿಟ್ ವರದಿಗಳನ್ನು ಪಡೆಯಬಹುದು. ಬ್ಯಾಂಕ್ ತನ್ನ ಅಂಗಸಂಸ್ಥೆಗಳು, ನಿಯಂತ್ರಕ ಸಂಸ್ಥೆಗಳು, ಸರ್ಕಾರ ಮತ್ತು ಕ್ರೆಡಿಟ್ ಏಜೆನ್ಸಿಗಳು ಮತ್ತು ಅಗತ್ಯವಿರುವ ಇತರ ಪ್ರಾಧಿಕಾರಗಳೊಂದಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ನನಗೆ ಯಾವುದೇ ಅಭ್ಯಂತರವಿಲ್ಲ. ಒಂದಕ್ಕಿಂತ ಹೆಚ್ಚು ಗ್ರಾಹಕ (ರು) ಇದ್ದಲ್ಲಿ, ಪ್ರತಿಯೊಬ್ಬ ಗ್ರಾಹಕನು ಸಾಲದ ಅಡಿಯಲ್ಲಿ ಪಾವತಿಗಳನ್ನು ಮಾಡಲು ಜಂಟಿಯಾಗಿ ಮತ್ತು ಹಲವಾರು ಹೊಣೆಗಾರನಾಗಿರುತ್ತಾನೆ. ನನ್ನ ಕೆವೈಸಿ ಮಾಹಿತಿಯಲ್ಲಿ ಈಗಾಗಲೇ ಬ್ಯಾಂಕ್‌ಗೆ ಸಲ್ಲಿಸಿರುವಂತೆ ಯಾವುದೇ ಬದಲಾವಣೆ ಇಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ - ಟಾಪ್-ಅಪ್‌ನಲ್ಲಿ ಮಾತ್ರ ಅನ್ವಯಿಸುತ್ತದೆ.

16. ನನ್ನ/ನಮ್ಮ ಅರ್ಜಿ ಸ್ವೀಕೃತಿ, ಖಾತೆ ಚಟುವಟಿಕೆ, ಸೇವಾ ಕರೆಗಳು (ಸಂಗ್ರಹಣೆಗಳು, ಸಲಹೆಗಳು ಮತ್ತು ಶೈಕ್ಷಣಿಕ ಮಾಹಿತಿ ಸಂದೇಶಗಳು ಸೇರಿದಂತೆ), ನಿಯಂತ್ರಕ ಅಪ್‌ಡೇಟ್‌ಗಳು ಹಾಗೂ ಉತ್ಪನ್ನ ಬಳಕೆಯ ಸಂದೇಶಗಳು/ ಕರೆಗಳಿಗೆ ಬ್ಯಾಂಕ್ ಕಳುಹಿಸುವ ಎಸ್‌ಎಂಎಸ್‌ ಎಚ್ಚರಿಕೆಗಳು/ಇಮೇಲ್‌ಗಳು/ಪೋನ್ ಕರೆಗಳನ್ನು ಈ ಅರ್ಜಿ ನಮೂನೆಯಲ್ಲಿ ನಮೂದಿಸಿರುವಂತೆ ಕಾಲಕಾಲಕ್ಕೆ ನನ್ನ/ನಮ್ಮ ಮೊಬೈಲ್ ಪೋನ್ ಸಂಖ್ಯೆಯಲ್ಲಿ ಸ್ವೀಕರಿಸಲು ನಾನು ಒಪ್ಪಿಕೊಳ್ಳುತ್ತೇನೆ.
17. ಚಿನ್ನದ ಭದ್ರತೆಯ ಮೌಲ್ಯಮಾಪನವನ್ನು ಬ್ಯಾಂಕ್/ಬಿಸಿ ನೇಮಿಸಿದ ಸ್ವತಂತ್ರ ವಿಶ್ಲೇಷಕರಿಂದ ಮಾಡಲಾಗುವುದು ಮತ್ತು ಮೌಲ್ಯಮಾಪಕರು ಒದಗಿಸಿದ ಮೌಲ್ಯಮಾಪನ ವರದಿಯಲ್ಲಿ ಸೂಚಿಸಲಾದ ಚಿನ್ನದ ಭದ್ರತೆಯ ಮೌಲ್ಯದ ಆಧಾರದ ಮೇಲೆ ಸಾಲದ ಮೊತ್ತವನ್ನು ಬ್ಯಾಂಕ್ ನಿರ್ಧರಿಸುತ್ತದೆ. ಅಂತಹ ಮೌಲ್ಯವು ಕಾಲಕಾಲಕ್ಕೆ ಚಿನ್ನದ ಭದ್ರತೆಯ ಮಾರುಕಟ್ಟೆ ಬೆಲೆಗೆ ಒಳಪಟ್ಟಿರುತ್ತದೆ. ಸಾಲದ ಮೊತ್ತವನ್ನು ಮಂಜೂರಾತಿ ಪತ್ರದ ಮೂಲಕ ಮತ್ತು ಅಡಿಯಲ್ಲಿ ನನಗೆ/ನಮಗೆ ತಿಳಿಸಲಾಗುತ್ತದೆ. ಮಂಜೂರಾತಿ ಪತ್ರದ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧವಾಗಿರಲು ನಾನು/ನಾವು ಒಪ್ಪಿಕೊಳ್ಳುತ್ತೇನೆ.
18. ನಾನು ಬ್ಯಾಂಕಿಗೆ ಒದಗಿಸಿದ ಚಿನ್ನದ ಭದ್ರತೆ ಮತ್ತು ಇತರ ಯಾವುದೇ ಭದ್ರತೆಯನ್ನು ನಾನು ಬ್ಯಾಂಕಿಗೆ ಹೇಳಿದ ಬಾಕಿಗಳನ್ನು ಸಂಪೂರ್ಣವಾಗಿ ಪಾವತಿಸಿದ ನಂತರ ಮಾತ್ರ ಬಿಡುಗಡೆ ಮಾಡಲಾಗುವುದು. ಚಿನ್ನದ ಭದ್ರತೆಯ ಮೌಲ್ಯವು ಕಾಲಕಾಲಕ್ಕೆ ಅನ್ವಯವಾಗುವಂತೆ ಬ್ಯಾಂಕಿನ ಅಗತ್ಯವಿರುವ ಮಾರ್ಜಿನ್‌ಗಿಂತ ಕಡಿಮೆಯಾದರೆ, ಪೂರ್ವನಿಯೋಜಿತ ಘಟನೆಯನ್ನು ಘೋಷಿಸುವ ಹಕ್ಕಿಗೆ ಪೂರ್ವಾಗ್ರಹವಿಲ್ಲದೆ/ ಅಥವಾ ಚಿನ್ನದ ಭದ್ರತೆಯನ್ನು ಮಾರಾಟ ಮಾಡುವ ಹಕ್ಕನ್ನು ಮತ್ತು/ಅಥವಾ ಇಲ್ಲಿ ಅಥವಾ ಕಾನೂನಿನ ಅಡಿಯಲ್ಲಿ ಬ್ಯಾಂಕಿನಲ್ಲಿ ಲಭ್ಯವಿರುವ ಯಾವುದೇ ಇತರ ಹಕ್ಕು ಅಥವಾ ಪರಿಹಾರಗಳನ್ನು ಚಲಾಯಿಸಬಹುದು, ನಾನು/ನಾವು, ಈ ನಿಟ್ಟಿನಲ್ಲಿ ಬ್ಯಾಂಕಿನಿಂದ ಸೂಚನೆ ಬಂದ 7 (ಏಳು) ದಿನಗಳೊಳಗೆ, ಬ್ಯಾಂಕಿನ ಸ್ವಂತ ವಿವೇಚನೆಯ ಮೇರೆಗೆ, ಅಗತ್ಯವಿರುವಂತಹ ಹೆಚ್ಚುವರಿ ಭದ್ರತೆಯನ್ನು ಬ್ಯಾಂಕಿನಲ್ಲಿ ರೇವಣಿ ಇಡುತ್ತೇವೆ. ಬ್ಯಾಂಕ್‌ರಾಗಲೀ ಬ್ಯಾಂಕ್‌ಗೆ ಕಾನೂನಿನ ಮೂಲಕ ಅರ್ಹತೆ ನೀಡಬಹುದಾದ ಯಾವುದೇ ಸಾಮಾನ್ಯ ಹಕ್ಕು ಅಥವಾ ಅಂತಹ ಹಕ್ಕಿನ ಜೊತೆಗೆ, ಬ್ಯಾಂಕ್ ಯಾವುದೇ ಸಮಯದಲ್ಲಿ ಮತ್ತು ನನಗೆ/ನಮಗೆ ಸೂಚನೆಯಿಲ್ಲದೆ ನನ್ನ/ನಮ್ಮ ಎಲ್ಲಾ ಖಾತೆಗಳನ್ನು ಮತ್ತು ಬ್ಯಾಂಕಿಗೆ ಹೊಣೆಗಾರಿಕೆಗಳನ್ನು ಸಂಯೋಜಿಸಬಹುದು ಅಥವಾ ಕ್ರೋಢೀಕರಿಸಬಹುದು ಮತ್ತು ಯಾವುದೇ ಇತರ ಖಾತೆಯಲ್ಲಿ ಅಥವಾ ಯಾವುದೇ ವಿಷಯದಲ್ಲಿ ಬ್ಯಾಂಕಿಗೆ ನನ್ನ/ನಮ್ಮ ಯಾವುದೇ ಹೊಣೆಗಾರಿಕೆಗಳ ತೃಪ್ತಿಗಾಗಿ ಅಥವಾ ಅಂತಹ ಯಾವುದೇ ಒಂದು ಅಥವಾ ಹೆಚ್ಚಿನ ಖಾತೆಗಳ ಕ್ರೆಡಿಟ್‌ಗೆ ಯಾವುದೇ ಮೊತ್ತ ಅಥವಾ ಮೊತ್ತವನ್ನು ಹೊಂದಿಸಿ ಅಥವಾ ವರ್ಗಾಯಿಸಿ, ಅಂತಹ ಹೊಣೆಗಾರಿಕೆಗಳು ನಿಜವಾದ ಅಥವಾ ಅನಿಶ್ಚಿತ, ಪ್ರಾಥಮಿಕ ಅಥವಾ ಮೇಲಾಧಾರ ಮತ್ತು ಹಲವಾರು ಅಥವಾ ಜಂಟಿಯಾಗಿರಬಹುದು.
19. ಸ್ಟಾಂಪ್ ಡ್ಯೂಟಿ ಮತ್ತು ಕಾನೂನು ವೆಚ್ಚಗಳು ಸೇರಿದಂತೆ ಎಲ್ಲಾ ವೆಚ್ಚಗಳು, ಶುಲ್ಕಗಳು ಮತ್ತು ವೆಚ್ಚಗಳನ್ನು, ವಾಸ್ತವಿಕ ಆಧಾರದ ಮೇಲೆ ಮತ್ತು ಇತರ ಶುಲ್ಕಗಳು ಮತ್ತು ಸಾಲಕ್ಕೆ ಸಂಬಂಧಿಸಿದ ಮತ್ತು/ಅಥವಾ ಸಾಂದರ್ಭಿಕ ದಾಖಲೆಗಳ ತಯಾರಿಕೆಯಲ್ಲಿ ಉಂಟಾದ ವೆಚ್ಚಗಳು, ಹಾಗೆಯೇ ರಚಿಸಲಾದ ಭದ್ರತೆಯ ಜಾರಿ ಅಥವಾ ಪ್ರಯತ್ನಕ್ಕಾಗಿ ಮಾಡಿರುವ ವೆಚ್ಚಗಳನ್ನು ನಾನು ಪಾವತಿಸುತ್ತೇನೆ.
20. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಖಾತೆಗಳ ವರ್ಗೀಕರಣವನ್ನು ಎನ್‌ಪಿಎ ಗ್ರಾಹಕರ ಪ್ರಕಾರ ಮಾಡಲಾಗುತ್ತದೆ ಮತ್ತು ಸಾಲದ ಪ್ರಕಾರವಲ್ಲ ಮತ್ತು ಆದ್ದರಿಂದ ಬ್ಯಾಂಕ್‌ನಿಂದ ಪಡೆದ ಯಾವುದೇ ಸಾಲದ ಸಂದರ್ಭದಲ್ಲಿ ಗ್ರಾಹಕನು ಬಾಕಿಯನ್ನು ಪಾವತಿಸದಿದ್ದಲ್ಲಿ ಇದನ್ನು ಗಮನಿಸಬೇಕು ಮತ್ತು ಪರಿಣಾಮವಾಗಿ ಖಾತೆಯನ್ನು ಎನ್‌ಪಿಎ ಎಂದು ವರ್ಗೀಕರಿಸಬೇಕು, ಗ್ರಾಹಕನ ಎಲ್ಲಾ ಇತರ ಸಾಲಗಳ ಖಾತೆಗಳು, ಬ್ಯಾಂಕ್‌ನೊಂದಿಗೆ ಮತ್ತು ಆರ್‌ಬಿಐ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಎನ್‌ಪಿಎ ಎಂದು ವರ್ಗೀಕರಿಸಬೇಕು ಮತ್ತು ಅಂತಹ ಖಾತೆಗಳಲ್ಲಿನ ನಿಯಮಿತ/ಮರುಪಾವತಿಯನ್ನು ಲೆಕ್ಕಿಸದೆ, ಬ್ಯಾಂಕ್‌ನಿಂದ ಅದೇ ಗ್ರಾಹಕನು ಪಡೆದ ಎಲ್ಲಾ ಸಾಲಗಳು/ಸೌಲಭ್ಯಗಳನ್ನು ಹಿಂಪಡೆಯಲು ಇದು ಬ್ಯಾಂಕ್‌ಗೆ ಅರ್ಹತೆ ನೀಡುತ್ತದೆ ಎಂದು ಒಪ್ಪುತ್ತೇನೆ.
21. ಸಾಲದ ನವೀಕರಣ ಮತ್ತು ವರ್ಧನೆ: ಬ್ಯಾಂಕ್, ಗ್ರಾಹಕನ ಕೋರಿಕೆಯ ಮೇರೆಗೆ, ಬ್ಯಾಂಕ್ ಸೂಚಿಸಬಹುದಾದಂತಹ ನಿಯಮಗಳು ಮತ್ತು ಷರತ್ತುಗಳು, ಬಡ್ಡಿ, ಶುಲ್ಕಗಳು ಮತ್ತು ಶುಲ್ಕಗಳ ಮೇಲೆ ಸಾಲವನ್ನು ನವೀಕರಿಸಬಹುದು/ವರ್ಧಿಸಬಹುದು ಮತ್ತು ಬ್ಯಾಂಕ್ ನ ಪರವಾಗಿ ಚಿನ್ನದ ಭದ್ರತೆಯ ಮೇಲಿನ ಭರವಸೆಯ ಮುಂದುವರಿಕೆಗೆ ಒಳಪಟ್ಟಿರುತ್ತದೆ.
22. ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಮತ್ತು/ಅಥವಾ ಅದರ ಏಜೆಂಟ್‌ಗಳು ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಯಾವುದೇ ವಿಧದ ಮೂಲಕ (ದೂರವಾಣಿ ಕರೆಗಳು, ಎಸ್‌ಎಂಎಸ್‌ಗಳು/ ಇಮೇಲ್‌ಗಳು, ಪತ್ರಗಳು ಇತ್ಯಾದಿ ಸೇರಿದಂತೆ ವಿವಿಧ ಉತ್ಪನ್ನಗಳು, ಕೊಡುಗೆಗಳು ಮತ್ತು ಸೇವೆಗಳ ಕುರಿತು ನನಗೆ/ನಮಗೆ ಮಾಹಿತಿಯನ್ನು ಒದಗಿಸುವುದಕ್ಕೆ ನಾನು/ನಾವು ಯಾವುದೇ ಆಕ್ಷೇಪಣೆ ಹೊಂದಿಲ್ಲ) ಮತ್ತು ಮೇಲಿನ ಉದ್ದೇಶಕ್ಕಾಗಿ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಮತ್ತು/ಅಥವಾ ಅದರ ಏಜೆಂಟ್‌ಗಳಿಗೆ ಅಧಿಕಾರ ನೀಡುತ್ತೇನೆ. ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಮೂಲಕ "ನ್ಯಾಷನಲ್ ಡು ನಾಟ್ ಕಾಲ್ ರಿಜಿಸ್ಟ್ರಿ (ರಾಷ್ಟ್ರೀಯ ಕರೆ ಮಾಡಬೇಡಿ ನೋಂದಣಿ)" ನಲ್ಲಿ ಉಲ್ಲೇಖಿಸಲಾದ ಅಪೇಕ್ಷಿಸಿದ ಸಂವಹನಕ್ಕೆ ಸಂಬಂಧಿಸಿದ ಕಾನೂನುಗಳು ನನಗೆ ಅಂತಹ ಮಾಹಿತಿ/ಸಂವಹನಕ್ಕೆ ಅನ್ವಯಿಸುವುದಿಲ್ಲ ಎಂದು ನಾನು ದೃಢೀಕರಿಸುತ್ತೇನೆ.
23. ಯಾವುದೇ ಅಕ್ರಮ ಅಥವಾ ಕಾನೂನುಬಾಹಿರ ಚಟುವಟಿಕೆಗಳು ಅಥವಾ ಊಹಾತ್ಮಕ ಉದ್ದೇಶಕ್ಕಾಗಿ ಸಾಲವನ್ನು ಬಳಸಬಾರದು.
24. ನಾನು ಯಾವುದೇ ರೂಪದಲ್ಲಿ ಚಿನ್ನವನ್ನು (ಪ್ರಾಥಮಿಕ ಚಿನ್ನ, ಚಿನ್ನದ ಗಟ್ಟಿ, ಚಿನ್ನಾಭರಣಗಳು/ಆಭರಣಗಳು, ಚಿನ್ನದ ನಾಣ್ಯಗಳು, ಚಿನ್ನದ ವಿನಿಮಯ ವ್ಯಾಪಾರದ ನಿಧಿಗಳ ಯೂನಿಟ್ ಗಳು (ಇಟಿಎಫ್) ಮತ್ತು ಚಿನ್ನದ ಮ್ಯೂಚುಯಲ್ ಫಂಡ್‌ಗಳ ಯೂನಿಟ್ ಗಳು ಸೇರಿದಂತೆ) ಖರೀದಿಸಲು, ಸಣ್ಣ ಉಳಿತಾಯ ಸಾಧನಗಳನ್ನು (ಕೆವಿಪಿ ಮತ್ತು ಎನ್‌ಎಸ್‌ಸಿ ಸೇರಿದಂತೆ) ಸ್ವಾಧೀನಪಡಿಸಿಕೊಳ್ಳಲು ಅಥವಾ ಯಾವುದೇ ಕಾನೂನುಬಾಹಿರ ಅಥವಾ ಕಾನೂನುಬಾಹಿರ ಚಟುವಟಿಕೆಗಳು ಅಥವಾ ಊಹಾತ್ಮಕ ಉದ್ದೇಶಕ್ಕಾಗಿ ಸಾಲವನ್ನು ಬಳಸುವುದಿಲ್ಲ ಮತ್ತು ಸಾಲದ ಮೊತ್ತವನ್ನು ಸಾಲದ ಅರ್ಜಿಯಲ್ಲಿ ಹೇಳಲಾದ ಉದ್ದೇಶಕ್ಕಾಗಿ ಬಳಸುತ್ತೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಒಪ್ಪುತ್ತೇನೆ.
25. ಬ್ಯಾಂಕಿನ ಉದ್ಯೋಗಿ/ ಲೆಕ್ಕ ಪರಿಶೋಧಕರು ಮೇಲಾಧಾರ ಭದ್ರತೆಯಾಗಿ ನೀಡಲಾದ ಆಭರಣಗಳ ಶುದ್ಧತೆಯನ್ನು ಪರಿಶೀಲಿಸುವ ಹಕ್ಕನ್ನು ಹೊಂದಿರುತ್ತಾರೆ, ಅಂತಹ ಪರಿಶೀಲನೆಯು ಖಾತರಿಪಡಿಸಿದಾಗ ಬ್ಯಾಂಕ್ ನಿಗದಿಪಡಿಸಿದ ಪ್ರಮಾಣಿತ ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತದೆ.
26. ಬ್ಯಾಂಕ್ ತನ್ನ ನಿಯಂತ್ರಣಕ್ಕೆ ಮೀರಿದ ಕಾರಣಗಳು ಅಂದರೆ ಬೆಂಕಿ, ಪ್ರವಾಹ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳಿಂದಾಗಿ ಅಡಮಾನ ಮಾಡಿದ ವಸ್ತುಗಳಿಗೆ ಉಂಟಾದ ಯಾವುದೇ ನಷ್ಟ / ಹಾನಿಗೆ ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ, ಮತ್ತು ಅಂತಹ ಸಂದರ್ಭಗಳಲ್ಲಿ ಸಾಲಗಾರನು ವಿಮೆಯ ಇತ್ಯರ್ಥದಿಂದ ಬ್ಯಾಂಕ್ ಸ್ವೀಕರಿಸಿದಾಗ ಮಾತ್ರ ಅಂತಹ ಪರಿಹಾರವನ್ನು ಪಡೆಯುತ್ತಾನೆ.

27. ನಾನು/ನಾವು ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ / ಇತರೆ ಬ್ಯಾಂಕ್ / ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ನ ಹಿರಿಯ ಅಧಿಕಾರಿಯ ಹತ್ತಿರದ ಸಂಬಂಧಿಯಲ್ಲ. ವ್ಯಾಖ್ಯಾನ: ಹತ್ತಿರದ ಸಂಬಂಧಿ ಎಂದರೆ - ಸಂಗಾತಿ, ತಂದೆ, ತಾಯಿ (ಮಲತಾಯಿ ಸೇರಿದಂತೆ), ಮಗ (ಮಲಮಗ ಸೇರಿದಂತೆ), ಮಗನ ಹೆಂಡತಿ, ಮಗಳು(ಮಲತಂಗಿ ಸೇರಿದಂತೆ), ಮಗಳ ಗಂಡ, ಸಹೋದರ (ಮಲತಂಗಿ ಸೇರಿದಂತೆ), ಸಹೋದರನ ಹೆಂಡತಿ, ಸಹೋದರಿ (ಮಲತಂಗಿ ಸೇರಿದಂತೆ), ಸಹೋದರಿಯ ಪತಿ, ಸಂಗಾತಿಯ ಸಹೋದರ (ಮಲತಂಗಿ ಸೇರಿದಂತೆ), ಸಂಗಾತಿಯ ಸಹೋದರಿ (ಮಲತಂಗಿ ಸೇರಿದಂತೆ).
28. ನಾನು ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್‌ನ ಹಿರಿಯ ಅಧಿಕಾರಿಯಲ್ಲ.

ಮುರಿದ ಚಿನ್ನಾಭರಣಗಳು/ ಆಭರಣಗಳನ್ನು ಒತ್ತೆ ಇಡುವ ಘೋಷಣೆ

ನಾನು/ನಾವು, ಬ್ಯಾಂಕ್‌ನಿಂದ ಸಾಲವನ್ನು ಪಡೆಯಲು ಒದಗಿಸಿದ ಚಿನ್ನಾಭರಣಗಳು/ಆಭರಣಗಳು ಮುರಿದ ಸ್ಥಿತಿಯಲ್ಲಿವೆ ಎಂದು ಈ ಮೂಲಕ ಘೋಷಿಸುತ್ತೇವೆ ಮತ್ತು ದೃಢೀಕರಿಸುತ್ತೇವೆ ಮತ್ತು ಅದನ್ನು ಸ್ವೀಕರಿಸಲು ಬ್ಯಾಂಕ್ ಅನ್ನು ವಿನಂತಿಸುತ್ತೇವೆ. ಭವಿಷ್ಯದಲ್ಲಿ ಈ ಆಭರಣ/ಗಳಿಗೆ ಯಾವುದೇ ಹಾನಿಯಾದರೆ ಬ್ಯಾಂಕ್ ಜವಾಬ್ದಾರನಾಗಿರುವುದಿಲ್ಲ ಎಂದು ನಾನು ಘೋಷಿಸುತ್ತೇನೆ.

ಮುರಿದ ಚಿನ್ನಾಭರಣಗಳು/ಆಭರಣಗಳನ್ನು.

1.

2.

3.

ಚಿನ್ನದ ಸಾಲಕ್ಕಾಗಿ ಕಪ್ಪು ಮಣಿಗಳನ್ನು ಹೊಂದಿರುವ ಚೈನ್ ಅನ್ನು ಸಲ್ಲಿಸುವ ಘೋಷಣೆ

ನಾನು/ನಾವು, ಕಪ್ಪು ಮಣಿಗಳು ಮತ್ತು ಇತರ ಆಭರಣ ವಸ್ತುಗಳೊಂದಿಗೆ ಚೈನ್ ವಿರುದ್ಧ ಚಿನ್ನದ ಸಾಲವನ್ನು ಪಡೆದಿದ್ದೇನೆ ಮತ್ತು ಅದನ್ನು ನನ್ನ ಒಪ್ಪಿಗೆಯೊಂದಿಗೆ ಸಲ್ಲಿಸಲಾಗಿದೆ ಎಂದು ಈ ಮೂಲಕ ದೃಢೀಕರಿಸುತ್ತೇನೆ. ವಿಸ್ತೃತ ಸಾಲದ ವಿರುದ್ಧ ಯಾವುದೇ ಡೀಫಾಲ್ಟ್‌ನ ಸಂದರ್ಭದಲ್ಲಿ ನಾನು ತಿಳಿಸಲಾದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಕಪ್ಪು ಮಣಿಗಳಿರುವ ಸರಪಳಿಯನ್ನು ಇತರ ಚಿನ್ನಾಭರಣಗಳು/ಆಭರಣಗಳನ್ನು ಹರಾಜು ಮಾಡಲು ಬ್ಯಾಂಕ್‌ಗೆ ಅಧಿಕಾರ ನೀಡುತ್ತೇನೆ ಮತ್ತು ಅದಕ್ಕೆ ನಾನು ಯಾವುದೇ ಆಕ್ಷೇಪಣೆ ಹೊಂದಿಲ್ಲ.

ಎಂಎಸ್‌ಎಂಇ ಘೋಷಣೆ (ಎಂಎಸ್‌ಎಂಇ ಸಾಲಗಳಿಗೆ ಅನ್ವಯಿಸುತ್ತದೆ)

ನಾನು/ನಾವು, ಮೆ. ನ ಮಾಲೀಕ/ವ್ಯಕ್ತಿ _____ ಎಂದು ಘೋಷಿಸಿ, ಮೆ. _____ ತಯಾರಿಕೆ / ವ್ಯಾಪಾರ / ಸೇವೆಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಸ್ಥಾವರ ಮತ್ತು ಯಂತ್ರೋಪಕರಣಗಳು/ ಉಪಕರಣಗಳ ಮೂಲ ವೆಚ್ಚ/ಹೂಡಿಕೆ (ಗ್ರಾಸ್ ಬ್ಲಾಕ್) ವ್ಯಾಪಾರವನ್ನು ನಡೆಸಲು ಬಳಸಲಾಗಿದೆ (ಅಂದಾಜು) ನನ್ನ ವ್ಯವಹಾರದ ವಹಿವಾಟು ಆಗಿದೆ. ಪಿಎಸ್‌ಎಲ್ ವರ್ಗೀಕರಣಕ್ಕಾಗಿ ಬ್ಯಾಂಕ್‌ನ ಆದೇಶದ ಮೇರೆಗೆ ಘೋಷಣೆಯನ್ನು ನೀಡಲಾಗಿದೆ.

ಉದ್ಯಮ ನೋಂದಣಿಗೆ ಸಮ್ಮತಿ (ಅನ್ವಯಿಸಿದಲ್ಲಿ)

ಭಾರತ ಸರ್ಕಾರದ ಎಂಎಸ್‌ಎಂಇ ಸಚಿವಾಲಯದ ನೋಂದಣಿ, ಬ್ಯಾಂಕ್ ಕ್ರೆಡಿಟ್ ಮತ್ತು ಇತರ ಸರ್ಕಾರಿ ಸೇವೆಗಳಿಗೆ ಸುಧಾರಿತ ಪ್ರವೇಶದಲ್ಲಿ ಸೂಕ್ತ ಉದ್ಯಮಗಳಿಗೆ ಸಹಾಯ ಮಾಡುತ್ತದೆ. ಸರ್ಕಾರವು ವಿಶೇಷ ಪ್ರಕ್ರಿಯೆಯನ್ನು ಅನುಮೋದಿಸಿದೆ, ಅದರ ಮೂಲಕ ಬ್ಯಾಂಕ್‌ಗಳು ತಮ್ಮ ಮೈಕ್ರೋ-ಎಂಟರ್‌ಪ್ರೈಸ್ ಗ್ರಾಹಕರು ತಮ್ಮ ಮೂಲ ಮಾಹಿತಿಯನ್ನು (ಆಧಾರ್ ಸೇರಿದಂತೆ) ಉದ್ಯಮ್ ಅಸಿಸ್ಟ್ ಪ್ಲಾಟ್‌ಫಾರ್ಮ್ (www.udyamassist.gov.in) ನೊಂದಿಗೆ ಹಂಚಿಕೊಳ್ಳುವ ಮೂಲಕ ಉದ್ಯಮ್ ನೋಂದಣಿ ಸಂಖ್ಯೆಯನ್ನು ಪಡೆಯಲು ಸಹಾಯ ಮಾಡಬಹುದು.

ನಾನು/ನಾವು ಶಿವಾಲಿಕ್ ಸ್ಕಾಲ್ ಫೈನಾನ್ಸ್ ಬ್ಯಾಂಕ್‌ಗೆ ನನ್ನ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲು, ಉದ್ಯಮ್ ನೋಂದಣಿಯನ್ನು ಪಡೆಯಲು ಒಪ್ಪಿಗೆ ನೀಡುತ್ತೇವೆ.

ಗ್ರಾಹಕನ ಹೆಸರು:

ರೈತರ (ಕೃಷಿಕ) ಘೋಷಣೆ (ಕೃಷಿಯೇತರ ಸಾಲಗಳಿಗೆ ಅನ್ವಯಿಸುವುದಿಲ್ಲ)

ನಾನು/ನಾವು _____ ಈ ಮೂಲಕ ನಾನು ರೈತ/ ಪಾಲುದಾರ/ ಕೃಷಿ ಭೂಮಿಯನ್ನು ಅಳಿತ್ _____ ಎಕರೆ ಗುತ್ತಿಗೆದಾರ ಎಂದು ಘೋಷಿಸುತ್ತೇನೆ. ಕೆಳಗೆ ನಮೂದಿಸಿರುವಂತೆ ಸಂಗ್ರಹಿಸಲಾದ ಸಾಲದ ಮೊತ್ತವನ್ನು ಕೃಷಿ ಮತ್ತು ಸಂಬಂಧಿತ ಉದ್ದೇಶಗಳಿಗಾಗಿ ಬಳಸಲಾಗುವುದು ಎಂದು ನಾನು ದೃಢೀಕರಿಸುತ್ತೇನೆ:

ನಿಧಿಯ ಉದ್ದೇಶ: ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು

ಮೇಲಿನ ಮಾಹಿತಿಯು ಸರಿಯಾಗಿದೆ ಎಂದು ನಾನು/ನಾವು ಸಹ ಘೋಷಿಸುತ್ತೇವೆ.

ಗ್ರಾಹಕನ ಸಹಿ

ಒಟ್ಟಿ ಮೂಲಕ ಸಹಿ ಮಾಡಲಾಗಿದೆ

ಅನುಬಂಧ ಯಾರಿಗೆ ಇದು ಸಂಬಂಧಿಸಿದೆ ಅವರಿಗೆ

ನನಗೆ/ನಮಗೆ ಮಂಜೂರಾದ ಕ್ರೆಡಿಟ್ ಲೋನ್‌ಗೆ ಸಂಬಂಧಿಸಿದಂತೆ ಕೆಳಗೆ ತಿಳಿಸಿದ ಖಾತೆಗಳ ನಡವಳಿಕೆಯ ಅಡಿಯಲ್ಲಿ ನಮ್ಮ ಗ್ರಾಹಕರ ಖಾತೆಗಳ ಎಸ್‌ಎಂಎ/ಎನ್‌ಪಿಎ ನಂತೆ ಬಾಕಿಗಳು, ಬಾಕಿ ದಿನಾಂಕಗಳು ಮತ್ತು ವರ್ಗೀಕರಣಕ್ಕೆ ಸಂಬಂಧಿಸಿದ ಪರಿಶೀಲನೆಗಳನ್ನು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಎಂಬುದನ್ನು ದೃಢೀಕರಿಸುವುದು _____ ದಿನಾಂಕದ ಪತ್ರ

ವ್ಯಾಖ್ಯಾನಗಳು:

ಬಾಕಿ:

ಸಾಲದ ಮಂಜೂರಾತಿ ನಿಯಮಗಳ ಪ್ರಕಾರ ನಿಗದಿತ ಅವಧಿಯೊಳಗೆ ಪಾವತಿಸಬೇಕಾದ ಸಾಲದ ಖಾತೆಗೆ ವಿಧಿಸಲಾದ ಅಸಲು/ಬಡ್ಡಿ/ಯಾವುದೇ ಶುಲ್ಕಗಳು.

ಮಿತಿಮೀರಿದ ಬಾಕಿ:

ಸಾಲದ ಖಾತೆಗೆ ವಿಧಿಸಲಾದ ಅಸಲು/ಬಡ್ಡಿ/ಯಾವುದೇ ಶುಲ್ಕಗಳು ಪಾವತಿಸಬೇಕಾದ ಆದರೆ ಸಾಲದ ಮಂಜೂರಾತಿ ನಿಯಮಗಳ ಪ್ರಕಾರ ನಿಗದಿತ ಅವಧಿಯೊಳಗೆ ಪಾವತಿಸಲಾಗಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾವುದೇ ಸಾಲದ ಅಡಿಯಲ್ಲಿ ಬ್ಯಾಂಕಿಗೆ ಪಾವತಿಸಬೇಕಾದ ಯಾವುದೇ ಮೊತ್ತವು ಬ್ಯಾಂಕ್ ನಿಗದಿಪಡಿಸಿದ ಗಡುವಿನ ದಿನಾಂಕದಂದು ಪಾವತಿಸದಿದ್ದಲ್ಲಿ ಅದು 'ಮುಗಿದಿದೆ'.

ಗ್ರಾಹಕರ ಖಾತೆಗೆ ಪಾವತಿಗಳ ವಿನಿಯೋಗದಲ್ಲಿ 'ಫಸ್ಟ್ ಇನ್ ಫಸ್ಟ್ ಔಟ್' (ಎಫ್‌ಐಫ್‌ಒ) ತತ್ವದ ಪ್ರಸ್ತುತತೆ:

ಎಫ್‌ಐಫ್‌ಒ ತತ್ವ ಅಂದರೆ, ಎಸ್‌ಎಂಎ/ಎನ್‌ಪಿಎ ಸ್ಥಿತಿಯನ್ನು ನಿರ್ಧರಿಸಲು ಮಿತಿಮೀರಿದ ದಿನಗಳ ಸಂಖ್ಯೆಯನ್ನು ತಲುಪಲು 'ಫಸ್ಟ್ ಇನ್, ಫಸ್ಟ್ ಔಟ್' ಅಕೌಂಟಿಂಗ್ ವಿಧಾನವು ಪ್ರಸ್ತುತವಾಗಿದೆ. ಎಫ್‌ಐಫ್‌ಒ ತತ್ವವು ಲೋನ್ ಖಾತೆಯಲ್ಲಿನ ಅತ್ಯಂತ ಹಳೆಯ ಬಾಕಿಗಳನ್ನು ಮೊದಲು ತೆರವುಗೊಳಿಸಬೇಕಾಗಿದೆ ಎಂದು ಊಹಿಸುತ್ತದೆ. ಎಫ್‌ಐಫ್‌ಒ ವಿಧಾನದ ಪ್ರಕಾರ, ಮೊದಲು ಪಾವತಿಸಬೇಕಾದ ಮೊತ್ತವನ್ನು ಗ್ರಾಹಕನು ಮೊದಲು ಪಾವತಿಸಬೇಕು. ಉದಾಹರಣೆಗೆ, 01.02.2021 ರಂತೆ ಯಾವುದೇ ಸಾಲದ ಖಾತೆಯಲ್ಲಿ ಯಾವುದೇ ಮಿತಿಮೀರಿದ ಮತ್ತು ರೂ. X ಮುಖ್ಯ ಕಂತು/ಬಡ್ಡಿ/ಶುಲ್ಕಗಳ ಪಾವತಿಗೆ ಬಾಕಿಯಿದೆ, 01.02.2021 ರಂದು ಅಥವಾ ನಂತರ ಸಾಲದ ಖಾತೆಯಲ್ಲಿ ಯಾವುದೇ ಪಾವತಿಯನ್ನು ಕ್ರೆಡಿಟ್ ಮಾಡಲಾಗುವುದು, 01.02.2021 ರಂದು ಬಾಕಿ ಇರುವ ಬಾಕಿಗಳನ್ನು ಪಾವತಿಸಲು ಬಳಸಲಾಗುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಯಾವುದನ್ನೂ ಪಾವತಿಸಲಾಗಿಲ್ಲ / ಅಥವಾ ಭಾಗಶಃ ಪಾವತಿ (ರೂ. Y) ಬಾಕಿಯಿದೆ ಎಂದು ಭಾವಿಸಿದರೆ, 01.03.2021 ಕ್ಕೆ ಮೀರಿದ ಅವಧಿಯು ರೂ. X-Y ಆಗಿರುತ್ತದೆ. ಹೆಚ್ಚುವರಿಯಾಗಿ, 01.03.2021 ರಂತೆ Rs. Z ಮೊತ್ತವು ಬಾಕಿಯಿರುತ್ತದೆ, ಈಗ 01.03.2021 ರಂದು ಅಥವಾ ನಂತರ ಖಾತೆಗೆ ಯಾವುದೇ ಪಾವತಿ / ಭಾಗಶಃ ಪಾವತಿಯನ್ನು 01.02.2021 ರ ಬಾಕಿ ಪಾವತಿಸಲು ಮೊದಲು ಬಳಸಲಾಗುವುದು (ರೂ. X - ರೂ. Y) ಹೆಚ್ಚು ಪಾವತಿಯಾಗಿದ್ದರೆ ರೂ. X - ರೂ. Y ನಂತರ 01.02.2021 ರ ಬಾಕಿಗಳನ್ನು ವಸೂಲಿ ಮಾಡಿದ ನಂತರ, ಉಳಿದ ಮೊತ್ತವನ್ನು 01.03.2021 ರ ಕಾರಣದಿಂದ ವಸೂಲಾತಿ ಎಂದು ಪರಿಗಣಿಸಲಾಗುತ್ತದೆ.

ಹಳೆಯ ಬಾಕಿಗಳ ವಯಸ್ಸು:

ಹಳೆಯ ಬಾಕಿಗಳ ವಯಸ್ಸನ್ನು ಹಳೆಯ ಪಾವತಿಯ ದಿನಾಂಕದಿಂದ ದಿನಗಳಲ್ಲಿ ಪರಿಗಣಿಸಲಾಗುತ್ತದೆ ಮತ್ತು ಮೇಲಿನ ವಿವರಣೆಯಲ್ಲಿ ಪಾವತಿಸದೆ ಉಳಿಯುತ್ತದೆ, 1ನೇ ಫೆಬ್ರವರಿ 2021 ಕ್ಕೆ ಸಂಬಂಧಿಸಿದ ಬಾಕಿಗಳು 01.03.2021 ರವರೆಗೆ ಪಾವತಿಸದೇ ಉಳಿದಿದ್ದರೆ, ಹಳೆಯ ಬಾಕಿಗಳ ವಯಸ್ಸನ್ನು 02.03.2021 ರಂದು 29 ದಿನಗಳಂದು ಪರಿಗಣಿಸಲಾಗುತ್ತದೆ.

ಅನುತ್ತಾದಕ ಆಸ್ತಿ (ಎನ್‌ಪಿಎ):

ಅನುತ್ತಾದಕ ಆಸ್ತಿ (ಎನ್‌ಪಿಎ) ಒಂದು ಸಾಲ ಅಥವಾ ಮುಂಗಡವಾಗಿದ್ದು, ಟರ್ಮ್ ಲೋನ್‌ಗೆ ಸಂಬಂಧಿಸಿದಂತೆ 90 ದಿನಗಳಿಗಿಂತ ಹೆಚ್ಚಿನ ಅವಧಿಗೆ ಬಡ್ಡಿ ಮತ್ತು/ಅಥವಾ ಅಸಲು ಕಂತು ಬಾಕಿ ಉಳಿದಿರುತ್ತದೆ.

ವಿಶೇಷ ಉಲ್ಲೇಖ ಖಾತೆ (ಎಸ್‌ಎಂಎ) ಮತ್ತು ಅನುತ್ತಾದಕ ಆಸ್ತಿ (ಎನ್‌ಪಿಎ) ಎಂದು ವರ್ಗೀಕರಣ

ಸಾಲ ನೀಡುವ ಸಂಸ್ಥೆಗಳು ಸಾಲದ ಖಾತೆಗಳಲ್ಲಿನ ಪ್ರಾರಂಭಿಕ ಒತ್ತಡವನ್ನು ತಕ್ಷಣವೇ ಡಿಫಾಲ್ಟ್‌ನಲ್ಲಿ ಗುರುತಿಸುತ್ತವೆ, ಅವುಗಳನ್ನು ವಿಶೇಷ ಉಲ್ಲೇಖ ಖಾತೆಗಳು (ಎಸ್‌ಎಂಎ) ಎಂದು ವರ್ಗೀಕರಿಸುವ ಮೂಲಕ ಎಸ್‌ಎಂಎ / ಎನ್‌ಪಿಎ ವರ್ಗದ ವರ್ಗೀಕರಣದ ಆಧಾರವು ಈ ಕೆಳಗಿನಂತಿರುತ್ತದೆ:

ಅವಧಿ ಸಾಲಗಳ ಸ್ವರೂಪದಲ್ಲಿರುವ ಸಾಲಗಳು	
ಎಸ್‌ಎಂಎ ಉಪವರ್ಗಗಳು	ವರ್ಗೀಕರಣದ ಆಧಾರ - ಅಸಲು ಅಥವಾ ಬಡ್ಡಿ ಪಾವತಿ ಅಥವಾ ಯಾವುದೇ ಇತರ ಮೊತ್ತವು ಸಂಪೂರ್ಣವಾಗಿ ಅಥವಾ ಭಾಗಶಃ ಮಿತಿಮೀರಿದೆ
ಎಸ್‌ಎಂಎ-0	30 ದಿನಗಳವರೆಗೆ
ಎಸ್‌ಎಂಎ-1	30 ದಿನಗಳಿಗಿಂತ ಹೆಚ್ಚು ಮತ್ತು 60 ದಿನಗಳವರೆಗೆ
ಎಸ್‌ಎಂಎ-2	60 ದಿನಗಳಿಗಿಂತ ಹೆಚ್ಚು ಮತ್ತು 90 ದಿನಗಳವರೆಗೆ
ಎನ್‌ಪಿಎ	90 ದಿನಗಳಿಗಿಂತ ಹೆಚ್ಚು

ಬಾಕಿಗಳ ವಿಳಂಬ / ಪಾವತಿ ಮಾಡದಿರುವಿಕೆ ಮತ್ತು ದಿನದ ಅಂತ್ಯದ ಪ್ರಕ್ರಿಯೆಯಲ್ಲಿ ಸ್ಟ್ಯಾಂಡರ್ಡ್ ವರ್ಗಕ್ಕೆ ತರುವಾಯದ ಅಪ್ರೋಡೇಶನ್ ಆಧಾರದ ಮೇಲೆ ಎಸ್‌ಎಂಎ ವರ್ಗಕ್ಕೆ ಎನ್‌ಪಿಎ ವರ್ಗಕ್ಕೆ ಖಾತೆಯ ವಿವರಣಾತ್ಮಕ ಚಲನೆ:

ಅವಧಿ ಸಾಲಗಳ ಸ್ವರೂಪದಲ್ಲಿರುವ ಸಾಲಗಳು

ಪಾವತಿಯ ಅಂತಿಮ ದಿನಾಂಕ	ಪಾವತಿ ದಿನಾಂಕ	ತನಕ ಪಾವತಿ	ದಿನಗಳಲ್ಲಿ ಅತ್ಯಂತ ಹಳೆಯ ಬಾಕಿಗಳ ವಯಸ್ಸು	ಎಸ್‌ಎಂಎ/ ಎನ್‌ಪಿಎ ವರ್ಗೀಕರಣ	ದಿನಾಂಕದಿಂದ ಎಸ್‌ಎಂಎ / ಎಸ್‌ಎಂಎ ವರ್ಗ ದಿನಾಂಕ	ಎನ್‌ಪಿಎ ವರ್ಗೀಕರಣ	ಎನ್‌ಪಿಎ ದಿನಾಂಕ
01.01.2022	01.01.2022	01.01.2022 ವರೆಗೆ ಸಂಪೂರ್ಣ ಬಾಕಿ	0	NIL	ಎನ್.ಎ.	ಎನ್.ಎ.	ಎನ್.ಎ.
01.02.2022	01.02.2022	01.02.2022 ಕ್ಕೆ ಭಾಗಶಃ ಬಾಕಿ ಪಾವತಿಸಲಾಗಿದೆ	1	ಎಸ್‌ಎಂಎ-0	01.02.2022	ಎನ್.ಎ.	ಎನ್.ಎ.
01.02.2022	02.02.2022	01.02.2022 ಕ್ಕೆ ಭಾಗಶಃ ಬಾಕಿ ಪಾವತಿಸಲಾಗಿದೆ	2	ಎಸ್‌ಎಂಎ-0	01.02.2022	ಎನ್.ಎ.	ಎನ್.ಎ.
01.03.2022		01.02.2022 ರ ಬಾಕಿಗಳನ್ನು ಸಂಪೂರ್ಣವಾಗಿ ಪಾವತಿಸಲಾಗಿಲ್ಲ, 01.03.2022 ರ ಇಬ್ಡಿಗೆ 01.03.2022 ರ ಬಾಕಿ ಸಹ ಇದೆ	29	ಎಸ್‌ಎಂಎ-0	01.02.2022	ಎನ್.ಎ.	ಎನ್.ಎ.
		01.02.2022 ರ ಬಾಕಿಗಳನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ, 01.03.2022 ರ ಇಬ್ಡಿಗೆ 01.03.2022 ರದ್ದು ಪಾವತಿಸಿಲ್ಲ	1	ಎಸ್‌ಎಂಎ-0	01.03.2022	ಎನ್.ಎ.	ಎನ್.ಎ.
		01.02.2022 ಕ್ಕೆ ನ ಸಂಪೂರ್ಣ ಬಾಕಿ ಪಾವತಿ ಇಲ್ಲ ಮತ್ತು 01.03.2022 ರ ಇಬ್ಡಿಗೆ 03.03.2022	31	ಎಸ್‌ಎಂಎ-1	01.02.2022/ 03.03.2022	ಎನ್.ಎ.	ಎನ್.ಎ.
		01.02.2022 ರ ಬಾಕಿಗಳನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ, 01.03.2022 ರ ಇಬ್ಡಿಗೆ 1.03.2022 ಬಾಕಿಗಳನ್ನು ಸಂಪೂರ್ಣವಾಗಿ ಪಾವತಿಸಲಾಗಿಲ್ಲ	1	ಎಸ್‌ಎಂಎ-0	01.03.2022	ಎನ್.ಎ.	ಎನ್.ಎ.
01.04.2022		01.02.2022 ರ ಬಾಕಿ ಪಾವತಿ ಇಲ್ಲ, 01.03.2022 ಮತ್ತು 01.4.2022 ರಂದು ಇಬ್ಡಿಗೆ 01.04.2022 ರಲ್ಲಿ ಬಾಕಿ ಇರುವ ಮೊತ್ತ	60	ಎಸ್‌ಎಂಎ-1	01.02.2022/ 03.03.2022	ಎನ್.ಎ.	ಎನ್.ಎ.
		01.02.2022 ರ ಬಾಕಿಗಳನ್ನು 01.04.22 ಇಬ್ಡಿಗೆ ವರೆಗೆ ಪಾವತಿಸಿರುವುದಿಲ್ಲ 02.04.2022	61	ಎಸ್‌ಎಂಎ-2	01.02.2022/ 02.04.2022	ಎನ್.ಎ.	ಎನ್.ಎ.
01.05.2022		01.02.2022 ರ ಬಾಕಿಗಳನ್ನು 01.05.22 ಇಬ್ಡಿಗೆ ವರೆಗೆ ಪಾವತಿಸಿರುವುದಿಲ್ಲ 01.05.2022	90	ಎಸ್‌ಎಂಎ-2	01.02.2022/ 02.04.2022	ಎನ್.ಎ.	ಎನ್.ಎ.
		01.02.2022 ರ ಬಾಕಿಗಳನ್ನು 01.05.22 ಇಬ್ಡಿಗೆ ವರೆಗೆ ಪಾವತಿಸಿರುವುದಿಲ್ಲ 01.05.2022	91	ಎನ್‌ಪಿಎ	ಎನ್.ಎ.	ಎನ್‌ಪಿಎ	02.05.2022

01.06.2022	01.06.2022	ಇಬಿಡಿ 01.06.2022 ಕ್ಕೆ 01.02.2022 ರ ಸಂಪೂರ್ಣ ಪಾವತಿಸಿದ ಬಾಕಿಗಳು	93	ಎನ್‌ಪಿಎ	ಎನ್.ಎ.	ಎನ್‌ಪಿಎ	02.05.2022
01.07.2022	01.07.2022	01.03.2022 ರ ಸಂಪೂರ್ಣ ಬಾಕಿಗಳನ್ನು ಪಾವತಿಸಲಾಗಿದೆ ಮತ್ತು 01.04.2022 ಇಬಿಡಿ ಗೆ 01.07.2022	62	ಎನ್‌ಪಿಎ	ಎನ್.ಎ.	ಎನ್‌ಪಿಎ	02.05.2022
01.08.2022	01.08.2022	01.05.2022 ರ ಸಂಪೂರ್ಣ ಬಾಕಿಗಳನ್ನು ಪಾವತಿಸಲಾಗಿದೆ ಮತ್ತು 01.06.2022 ಇಬಿಡಿ ಗೆ 01.08.2022	32	ಎನ್‌ಪಿಎ	ಎನ್.ಎ.	ಎನ್‌ಪಿಎ	02.05.2022
01.09.2022	01.09.2022	01.07.2022 ರ ಸಂಪೂರ್ಣ ಬಾಕಿಗಳನ್ನು ಪಾವತಿಸಲಾಗಿದೆ ಮತ್ತು 01.08.2022 ಇಬಿಡಿ ಗೆ 01.09.2022	1	ಎನ್‌ಪಿಎ	ಎನ್.ಎ.	ಎನ್‌ಪಿಎ	02.05.2022
01.10.2022	01.10.2022	0	1	ಯಾವುದೇ ಮಿತಿಮೀರಿದ ಪ್ರಮಾಣಿತ ಖಾತೆ	ಎನ್.ಎ.	ಎನ್‌ಪಿಎ	01.10.2022 ನಿಂದ ಎಸ್.ಟಿ.ಡಿ

ಮೇಲಿನ ಕೆಲವು ಉದಾಹರಣೆಗಳು ವಿವರಣಾತ್ಮಕವಾಗಿವೆ ಮತ್ತು ಸಾಮಾನ್ಯ ಸನ್ನಿವೇಶಗಳನ್ನು ಒಳಗೊಂಡಿರುವ ಪ್ರಕೃತಿಯಲ್ಲಿ ಸಮಗ್ರವಾಗಿಲ್ಲ ಮತ್ತು ಮೇಲೆ ಉಲ್ಲೇಖಿಸಲಾದ ವಿಷಯಗಳ ಕುರಿತು ಅರ್.ಬಿ.ಐ ಒದಗಿಸಿದ ಐಆರ್‌ಎಸಿಪಿ ಮಾನದಂಡಗಳು ಮತ್ತು ಸ್ಪಷ್ಟೀಕರಣಗಳು ಮೇಲುಗೈ ಸಾಧಿಸುತ್ತವೆ ಎಂದು ನಾನು/ನಾವು ಸಹ ಅರ್ಥಮಾಡಿಕೊಂಡಿದ್ದೇನೆ.

ಇವರಿಂದ: ಶ್ರೀ/ಶ್ರೀಮತಿ/ಕುಮಾರಿ:

(ಗ್ರಾಹಕರ ಹೆಸರು ಮತ್ತು ವಿಳಾಸ)

ಗ್ರಾಹಕನ ಸಹಿ

ಒಟಿಪಿ ಮೂಲಕ ಸಹಿ ಮಾಡಲಾಗಿದೆ

ದಿನಾಂಕ: _____

ಸ್ಥಳ: _____



ನಾವು ಚಿನ್ನಾಭರಣಗಳು/ಆಭರಣಗಳನ್ನು ಪರಿಶೀಲಿಸಿದ್ದೇವೆ ಮತ್ತು ಮೌಲ್ಯಮಾಪನ ಮಾಡಿದ್ದೇವೆ ಮತ್ತು ಕೆಳಗಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದಂತೆ ಚಿನ್ನಾಭರಣಗಳು/ಆಭರಣಗಳ ಶುದ್ಧತೆ ಮತ್ತು ತೂಕವನ್ನು ಈ ಮೂಲಕ ಪ್ರಮಾಣೀಕರಿಸುತ್ತೇವೆ:

[illegible]



ಒಟ್ಟಿಪಿ ಮೂಲಕ ಸಹಿ ಮಾಡಲಾಗಿದೆ